



ಜತ್ತೆ ಕುದೆ ಮೀಲಾದುನ್ನಬೀ ಮುಬಾರಕ ಹೋ



ಅಮದೆ ಸರಕಾರ ಸೇ ಜ್ಯುಲ್ಯೂತ್ ಹುಯ್ ಕಾಫ್ರೂರ್ ಹೈ  
ಕ್ಯಾ ಜ್ಯಾಮಿಂ ಕ್ಯಾ ಅಸ್ವಾಂ ಹರ ಸಮ್ಮು ಭಾಯಾ ನೂರ್

ರಪೋರ್ಟೆಡ್ ಪೂರ್

ಉತ್ಸವ 18

دُعَوْتُ إِلَّا مِنْ  
كَلِّ مُسْلِمٍ  
يُصَانُ مَذْكُورٌ

# ಸುಜ್ಞೆ ಬಿಳಿಬಾರಿ

ಮತ ಜತ್ತೆ ವಿಲಾದತ ಕೆ  
ಮು-ದನೀ ಘೂಲ ವ ಮಕ್ಕಾತೊಬೆ

ಫುಲಿಬಾದತ ಕೆ ಏಂಬೀ ಮಂ ರಖಂಡೆ	7
ಫುಜತ್ತೆ ವಿಲಾದತ ಮನಾನೆ ವಾಲ್ಯ ಖಾಸದಾನ	8
ಫುಜತ್ತೆ ವಿಲಾದತ ಮನಾನೆ ಕಾ ಸದಾಬ	11
ಫುಜತ್ತೆ ವಿಲಾದತ ಕೆ ಖಾರ ಮು-ದನೀ ಬಹಾರಂ	14
ಫುಜತ್ತೆ ವಿಲಾದತ ಕೆ 12 ಮು-ದನೀ ಘೂಲ	20
ಫುಮೂಕ್ಕಾಬೆ ಅತ್ಯಾರ	24
ಫುಜತ್ತೆ ವಿಲಾದತ ಮನಾನೆ ಕೆ 18 ನಿಯುತೆಂ	32

الْحَمْدُ لِلّٰهِ رَبِّ الْعَالَمِينَ وَالصَّلٰوةُ وَالسَّلَامُ عَلٰى سَيِّدِ الْمُرْسَلِينَ  
أَمَّا بَعْدُ فَأَعُوذُ بِإِنْشٰءِ اللّٰهِ مِنَ الشَّيْطٰنِ الرَّجِيمِ يٰسِيرًا إِلٰهُ الرَّحْمٰنِ الرَّحِيمِ

## ಕಿತಾಬ ಪದನೆ ಕೇ ದುಃ

ಅಜ್ : ಶೈಶವ ತರೀಕತ, ಅಮೀರೆ ಅಹಲೆ ಸುನ್ನತ, ಬಾನಿಯೆ ದಾಷತೆ ಇಸ್ಲಾಮೀ, ಹಜ್ರರತೆ ಅಲ್ಲಾಮಾ ಮೌಲಾನಾ ಅಬ್ದು ಬಿಲಾಲ ಮುಹಮ್ಮದ ಇಲ್ಲಾಯಾಸ ಅತ್ತಾರ ಕಾದಿರೀ ರಜ್ವೀ

ದೀನೀ ಕಿತಾಬ ಯಾ ಇಸ್ಲಾಮೀ ಸಬಕ ಪದನೆ ಸೇ ಪಹಲೆ ಜೀಲ ಮೆ ದೀ ಹುಯೆ ದುಃ ಪದ ಲೀಜಿಯೆ ! ಜೋ ಕುಭ ಪಡೆಂಗೆ ಯಾದ ರಹೆಗಾ ದುಃ ಯೆಹ ಹ್ಯೆ :

اللّٰهُمَّ افْتَحْ عَلٰيْتَا حِكْمَتَكَ وَلَا شُرّٰ  
عَلٰيْتَا رَحْمَتَكَ يَا ذَا الْجَلَالِ وَالْأَكْرَامِ

ತಜ್ವರ್ : ಏ ಅಲ್ಲಾಹ ! ಹಮು ಪರ ಇಲ್ಲೋ ಹಿಕಮತ ಕೆ ದರವಾಜೆ ಯೋಲ ಡ ಜೀರ ಹಮು ಪರ ಅಪನೀ ರಹಮತ ನಾಭಿಲ ಘರಮ್ಮಾ ! ಏ ಅ-ಭಮತ ಜೀರ ಬುಜುಗೀರ ವಾಲೆ

(الْسُّطْرُ ج ۱۰؛ داراللّٰه كيروت)

ನೋಟ : ಅವ್ಯಾಲ ಅಶೀರ ಎಕ ಎಕ ಬಾರ ದುರೂದ ಶರೀಫ ಪದ ಲೀಜಿಯೆ

ಆಲಿಚೆ ಗಮ ಮದೀನಾ

ವ ಬೀಳ ವ

ಮಗ್ಫಿರತ



## ಸುಭ್ರೀ ಬಹಾರಾಂ

ಯೆ ರಿಸಾಲಾ (ಸುಭ್ರೀ ಬಹಾರಾಂ)

ಶೈತಿ ತರೀಕತ, ಅಮೀರೆ ಅಹಲೆ ಸುನ್ನತ, ಬಾನಿಯೆ ದಾ'ವತೆ ಇಸ್ಲಾಮೀ, ಹಜ್ಜರತ ಅಲ್ಲಾಮೂ ಮೌಲಾನಾ ಅಬೂ ಬಿಲಾಲ ಮುಹಮ್ಮದು ಇಲ್ಲಾಯಾಸ ಅತ್ತಾರ ಕಾದಿರೀ ರಜ್ಜವೀ الْعَالِيَهُ أَمَّتْ بَرْ كَاتِبُهُمْ ನೆ ಉದ್ದೇಶಿತ ಜಾಬಾನ ಮೆ ತಹರೀರ ಫರಮಾಯಾ ಹ್ಯೆ ।

ಮಜಲಿಸೆ ತರಾಜಿಮು (ದಾ'ವತೆ ಇಸ್ಲಾಮೀ) ನೆ ಇಸ ರಿಸಾಲೆ ಕೋ ಕನ್ನಡ ರಸಮುಲ ಏತ ಮೆ ತರತಿಬಿ ದೆ ಕರ ಪೆಶ ಕಿಯಾ ಹ್ಯೆ ಜೈರ ಮತ್ತು-ಬತುಲ ಮದೀನಾ ಸೆ ಶಾಬಡ ಕರವಾಯಾ ಹ್ಯೆ । ಇಸ ಮೆ ಅಗರ ಕಿಸೀ ಜಗತ ಕಮೀ ಬೆಶೀ ಪಾಯೆಂ ತೋ ಮಜಲಿಸೆ ತರಾಜಿಮು ಕೋ ( ಬಜ್ಜರೀಅವ ಮೂಕೊತೂಬ ಯಾ ಇ-ಮೆಲ) ಮುತ್ತಲಾತ ಫರಮಾ ಕರ ಸವಾಬ ಕಮಾಯಿಯೆ ।

**ರಾಬಿತಾ :** ಮಜಲಿಸೆ ತರಾಜಿಮು (ದಾ'ವತೆ ಇಸ್ಲಾಮೀ)

### ಮತ್ತು-ಬತುಲ ಮದೀನಾ

A.J.ಮುಧೋಳ ಕಾಂಪ್ಲಕ್ ,A.J. ಮುಧೋಳ ರೋಡ

ಬಿಜ್ಞ ಕೆ ಕರೀಬ, ಮರಾನಿಹುಬಲಿ.

ಹುಬಲಿ

ಫೋನ್ : 9341165911

e-mail:- hublimaktab@yahoo.com

الْحَمْدُ لِلّٰهِ رَبِّ الْعَالَمِينَ وَالصَّلٰوةُ وَالسَّلَامُ عَلٰى سَيِّدِ الْمُرْسَلِينَ  
أَمَّا بَعْدُ فَاعُوذُ بِاللّٰهِ مِنَ الشَّيْطٰنِ الرَّجِيمِ يٰسُورِ اللّٰهِ الرَّحِيمِ الرَّحِيمِ

## ಸುಭ್ರೇ ಬಹಾರಾಂ

ದುರೂದ ಶರೀಫ ಕೀ ಘಟ್ಟೀಲತ

ಫರಮಾನ ಮುಸ್ತಫಾ ಹೈ : ಜಿಸನೆ ನೆ ಮುರು ಪರ ದಸ ಮರತಬಾ ದುರೂದ ಪಾಕ ಪಡ್ಡಾ ಅಲ್ಲಾಹ ತಪಲಾ ಉಸ ಪರ ಸೌ ರಹಮತೆಂ ನಾಭೀಲ ಫರಮಾತಾ ಹೈ । (العجم الاوسط للطبراني ج ٢ ص ٢٥٢ حديث ٧٢٣٥)

صَلَّوَاعَلَىالْحَبِيبِ! صَلَّىاللّٰهُتَعَالٰىعَلِيِّمُحَمَّدٍ

ಮಾಹ ರಬೀಲುನ್ವೂರ ಶರೀಫ ತೋ ಕ್ಯಾ ಆತಾ ಹೈ ಹರ ತರಫ ಮೌಸಿಮೆ ಬಹಾರ ಆ ಜಾತಾ ಹೈ । ಮೀತೆ ಮೀತೆ ಆಕಾ ಮಕ್ಕೀ ಮ-ದನೀ ಮುಸ್ತಫಾ ಹೈ ದಿವಾನೋಂ ಮೆಂ ಖುಶಿ ಕೀ ಲಹರ ದೊಡ ಜಾತೀ ಹೈ, ಬೂಡಾ ಹೋ ಯಾ ಜವಾನ ಹರ ಹಕೀಕೀ ಮುಸಲ್ಮಾನ ಗೋಯಾ ದಿಲ ಕೀ ಜುಬಾನ ಸೆ ಬೋಲ ಉರತಾ ಹೈ :

ನಿಸಾರ ತೇರೀ ಜಹಲ ವಹಲ ಪರ ಹಜ್ಞಾರ ಕುದೆಂ ರಬೀಲುಲ ಅವ್ವಲ

ಸಿವಾಬ ಇಬ್ರಿಹೆ ಕೆ ಜಹಾಂ ಮೆ ಸಭೀ ತೋ ಖುಶಿಯಾಂ ಮನಾ ರಹೆ ಹೈ

ಜಬ ಕಾವನಾತ ಮೆಂ ಕುಫ್ರೋ ಶಿಕ್ಷ ಜಿರ ವಹತತೋ ಬರ-ಬರಿಯ್ಯತ ಕಾ ಫುಪ ಅಂಥರಾ ಭಾಯಾ ಹುವಾ ಥಾ । ಬಾರಹ ರಬೀಲುನ್ವೂರ ಶರೀಫ ಕೋ ಮಕ್ಕುವ ಮುಕ್ರಮಾ ಶರ್فاؤತ್ತೆಗ್ಯಾ ಮೆ ಹಜ್ಞರತೆ ಸಯ್ಯದತುನಾ ಆಮಿನಾ ಮತ್ತೊಂದು ಕೆ ಮಹಾನ ರಹಮತ ನಿಶಾನ ಸೆ ಎಕ ಏಸಾ ನೂರ ಚಮಕಾ ಜಿಸ ನೆ ಸಾರೆ ಆಲಮ ಕೋ ಜಗಮಗ ಜಗಮಗ ಕರ ದಿಯಾ । ಸಿಸಕ್ಕಾತೀ ಹುಯಿ ಇನ್ಸಾನಿಯ್ಯತ ಕೀ ಆಂಬಿ ಜಿನ ಕೀ ತರಫ ಲಗೀ ಹುಯಿ ಥೀ ವೋಹ ತಾಜದಾರೆ ರಿಸಾಲತ, ಶಹನಶಾಹೆ ನುಬುವ್ವತ, ಮಖ್ವನೆ ಜೂದೋ ಸಿಂಹಾವತ, ಪ್ರೇಕರೆ ಅ-ಜ- ಮತೋ ಶರಾಫತ, ಮೋಹಸಿನೆ ಇನ್ಸಾನಿಯ್ಯತ ಸೀ ಅಲ್ಲಾಹ ಉಲ್ಲಿಂದ ಮುಸ್ತಫಾ ಹೈ

ಘರಮಾನೆ ಮುಸ್ತಫಾ ಖೀಲಿ ಜೋ ಶವ್ಯಿ ಮುರ್ಯು ಪರ ದುರೂದೆ ಪಾಕ ಪಡನಾ ಬೂಲ  
ಗಯಾ ವೋಹ ಜನ್ಮತ ಕಾ ರಾಸ್ತಾ ಭೂಲ ಗಯಾ । (ತ-ಬರಾನೀ)

ತಮಾಮ ಆ-ಲಮೀನ ಕೆ ಲಿಯೆ ಕೆ ರಹಮತ ಬನ ಕರ ಮಾದರೆ ಗೆತೀ ಪರ ಜಲವಾ  
ಗರ ಹುಯೆ ।

ಮುಬಾರಕ ಹೋ ಕೆ ಇತ್‌ಮುಲ ಮುರ-ಸಲೀಂ ತಶರೀಫ ಲೆ ಆಯೆ  
ಜನಾಬೆ ರಹಮತುಲ್ಲಿಲ ಆ-ಲಮೀನ ತಶರೀಫ ಲೆ ಆಯೆ

صَلَّوَاعَلَىالْحَبِيبِ! صَلَّىاللهُتَعَالَىعَلَىمُحَمَّدٍ

### ಸುಭ್ರೇ ಬಹಾರಾಂ

ಈ-ತಮುಲ ಮುರ-ಸಲೀನ, ರಹ-ಮತುಲ್ಲಿಲ ಆ-ಲಮೀನ, ತಫೀಲುಲ  
ಮುಝ್ಞೋನಬೀನ, ಅನೀಸುಲ ಗರೀಬೀನ, ಸಿರಾಜುಸ್ಸಾಲಿಕೀನ, ಮಹಬೂಬೆ ರಬ್ಬುಲ ಆ-  
ಲಮೀನ, ಜನಾಬೆ ಸಾದಿಕೋ ಅಮೀನ ಖೀಲಿ ಉಲ್ಲಿಲ ಖೀಲಿ ಕರಾರೆ ಹರ ಕಲ್ಪಿ  
ಮಹಧೂನೋ ಗಮಗೀನ ಬನ ಕರ 12 ರಬೀಲನ್ನೂರ ತರೀಫ ಹೋ ಸುಭ್ರೇ ಸಾದಿಕ  
ಕೆ ವಕ್ತ ಜಹಾಂ ಮೆ ತಶರೀಫ ಲಾಯೆ ಜೀರ ಆ ಕರ ಬೆ ಸಹಾರೋಂ, ಗಮ ಕೆ  
ಮಾರೋಂ, ದುಲಿಯಾರೋಂ, ದಿಲ ಫಿಗಾರೋಂ ಜೀರ ದರ ದರ ಕೀ ಹೋಕರೆಂ  
ಖಾನ ವಾಲೆ ಬೆಜಾರೋಂ ಕೀ ಶಾಮೆ ಗರೀಬಾಂ ಹೋ “ಸುಭ್ರೇ ಬಹಾರಾಂ” ಬನಾ  
ದಿಯಾ ।

ಮುಸಲ್ಲಾನೋ! ಸುಭ್ರೇ ಬಹಾರಾಂ ಮುಬಾರಕ  
ವೋಹ ಬರಸಾತೆ ಅನ್‌ವಾರ ಸರಹಾರ ಆಯೆ

(೧೯೪೫. ಇತ್ತೀಚ ರಿಷಾದ)

صَلَّوَاعَلَىالْحَبِيبِ! صَلَّىاللهُتَعَالَىعَلَىمُحَمَّدٍ

### ಹೋ'ಜೀಜ್‌ತ

12 ರಬೀಲನ್ನೂರ ತರೀಫ ಹೋ ಅಲ್ಲಾಹ್ ಪ್ರಾಂಗ್ಲಿ ನೂರ ಖೀಲಿ ದುಸ್ಯಾಯು  
ಮೆ ಜಲವಾ ಗರೀ ಹೋತೆ ಹೀ ಸುಫ್ರೋ ಜ್ಞಾನಮತ ಕೆ ಬಾದಲ ಭಟ್ಟ ಗೆ, ಶಾಹೆ ಈರಾನ  
“ಕಿಸರಾ” ಕೆ ಮಹಲ ಪರ ಜ್ಞಾನಿ ಆಯಾ, ಜೌದಹ ಕುಂಗುರೆ ಗಿರ ಗಯೆ । ಈರಾನ  
ಕಾ ಜೋ ಆತಾತ ಕದಾ ಎಕ ಹಜ್ಞಾರ ಸಾಲ ಸೆ ಹೋ'ಲಾ ಜ್ಞಾನ ಧಾ ವೋಹ ಬೂರು

భరమానే ముస్తఫా తీవ్ర జెసనే కతాబ మే మురుగు పర దురుదే పాక లిమా తో జబ తక చురూ నామ లుస చే రహేగా థర్టె లుస కే లియే ఇస్లాముర కరతే రహంగే । (త-బరానీ)

ಗಯಾ, ದರಿಯಾಯೆ ಸಾವಹ ಖುಶ್ತಿ ಹೋ ಗಯಾ, ಕಾ'ಬೆ ಕೋ ವಜ್ಞ ಆ ಗಯಾ,  
ಡೈರ ಬುತ ಸರ ಕೆ ಬಲ ಗಿರ ಪಡೆ |

ತೇರ್ ಆಮದ ಧೀ ಶಿಂಗಲ್ಲಾಹ ಮುಜರೆ ಕೋ ರ್ಯಾಜ

ತೆರೀ ಹೈಬತ ಧೀ ಹರ ಬುತ ಘರಧರಾ ಕರ ಗಿರ ಗಯಾ ।

(ಕರ್ನಾಟಕ ಬಹಿರಳ, ಸ. 41)

صَلُّوا عَلَى الْحَبِيبِ! صَلَّى اللَّهُ تَعَالَى عَلَى مُحَمَّدٍ

ತಾಜದಾರೆ ರಿಸಾಲತೆ ಹೀಗೆ ಇನ್ನಾಗಿ ಮುಸ್ತಿ ವಿಶ್ವಾಸ ಕೊಂಡಿರುತ್ತಾರೆ ಅಂತಹ ಸಾರ್ಥಕ ಪ್ರಖ್ಯಾತಿಗಳನ್ನು ನಿರ್ದಿಷ್ಟ ಮಾರ್ಪಾಠಿಗಳಾಗಿ ಬಿಂಬಿಸಿ ತಿಳಿಸಿಕೊಂಡಿರುತ್ತಾರೆ.

ತರ-ಜ-ಮೆ ಕಂಡುಲ ಈಮಾನ : ತಮ ಘರಮಾಡಿ  
قُلْ يَعْصِمُ اللَّهُ وَبِرَحْمَتِهِ فَمَا زِدَ إِكْ

اللَّهُمَّ إِنِّي أَعُوذُ بِكَ مِنْ حَمْدٍ وَجَلَّ حَمْدِنَا مَنْ يَعْصِي  
كَمْبَوْلَهُ لَمْ يَجِدْ لِهِ مَذِيقَةً ۝

සිර ඇසී පර සාහිත්‍ය සි මූලික කරේම | ජ්‍යෙෂ්ඨ ලාභ

(۱۱، یونس: ۵۸)

ಕೆ ಸಬು ಧನ ದೌಲತ ನೇ ಬೆಹತರ ಹ್ಯಾ ।

ಅಲ್ಲಾಹು ಅಕ್ಷರ ! ರಹಮತೆ ಶಿದಾ ವಂದೀ ಪರ ಶಿಶೀ ಮನಾನೆ ಕಾ  
ಕುರಾನೆ ಕರೀಮ ಹುಕ್ಕೆ ದೆ ರಹಾ ಹೈ ಜೀರ ಕ್ಯಾ ಹಮಾರೆ ಪ್ಯಾರೆ ಆಕಾ  
ಗ್ರಂತಿ ಸ್ತೋತ್ರ ಸ್ತೋತ್ರ ಬಡ ಕರ ಭೀ ಕೋಯಿ ಅಲ್ಲಾಹು ಗ್ರಂತಿ ಕೇ ರಹಮತೆ  
ಹೈ ? ದೆಶಿಯ ಮುಕದ್ದಸ ಕುರಾನ ಮೆ ಸಾಫ ಸಾಫ ಎಲಾನ ಹೈ :

وَمَا أَنْ سُلِّمَكَ إِلَّا رَحْمَةً لِّلْعَالَمِينَ ⑤

ನೇ ತುಪ್ಪೆ ನ ಭೆಜಾ ಮಗರ ರಹಮತ ಸಾರೆ ಜಹಾನ

(١٧، الانبياء: ب)

ಕೆ ಲಯ್ |

ಘರಮಾನೆ ಮುಸ್ತಖಾ ಮುಸ್ತಖಾ ಜೀಸನೆ ಮುರ್ಧ ಪರ ರೋಜೆ ಜಾಮುಾ ದೇಂ ಸೊ ದಾರ ದುರೂದೆ ಪಾರ  
ಪಡಾ ಉಸ ಕೆ ದೇಂ ಸೊ ಸಾಲ ಕೆ ಗುಸಾಡ ಮುಂಫ ಹೋಗೆ । (ಕಂಟಲ ಉಮ್ಮೆಲ)

## ಶಬೆ ಕದ್ರ ಸೆ ಭೀ ಅಷ್ಟ್ಲ ರಾತ

ಹಜ್ಜರತೆ ಸಯ್ಯಾದುನಾ ಶೈಲಿ ಅಬ್ದುಲ ಹಕ ಮುಹದ್ದಿಸ ದೆಹಲವೀ  
ಅಬ್ದುಲ ಪುರವಾತೆ ಹ್ಯೆ, “ ಬೆಶಕ ಸರವರೆ ಆಲವು  
ಕ್ಷೀ ಕೆ ಶಬೆ ವಿಲಾದತ ಶಬೆ ಕದ್ರ ಸೆ ಭೀ ಅಷ್ಟ್ಲ ಹ್ಯೆ ।  
ಕ್ಷೀ ಕೆ ಶಬೆ ವಿಲಾದತ ಸರಕಾರೆ ಮದೀನಾ ಕೆ ಇಸ  
ದುನಾಯಾ ಮೆ ಜಲವಾ ಗರ ಹೋನೆ ಕೀ ರಾತ ಹ್ಯೆ ಜಬ ಕೆ ಲೈ-ಲತುಲ  
ಕದ್ರ ಸರಕಾರ ಕ್ಷೀ ಕೊ ಅತಾ ಕದಾರ ಶಬ ಜೋ  
ರಾತ ಜುಹೂರೆ ಜ್ಞಾತೆ ಸರವರೆ ಕಾಣನಾತೆ ಕ್ಷೀ ವಜಹ  
ಸೆ ಮುಶ್ರಫ ಹೋ ಪೋ ಉಸ ರಾತ ಸೆ ಜ್ಞಿಯಾದಾ ಶರಫ ವ ಇಜ್ಞತ  
ವಾಲೀ ಹ್ಯೆ ಜೋ ಮಲಾಎಕಾ ಕೆ ನುಜ್ಞಾಲ ಕೀ ಬಿನಾ ಪರ ಮುಶ್ರಫ ಹ್ಯೆ  
(ನಾಭಿತ್ ಬಿಲ್ಲಾ ಮ ೧೦೦) ।

## ಕ್ಷದೋಂ ಕೀ ಕ್ಷದ

12 رَبِّ الْعَالَمِينَ لِلَّهِ الْحَمْدُ  
ರಬೀಲುನ್ನೂರ ಮುಸಲ್ಲಾನೋ ಕೆ ಲಿಯೆ ಕ್ಷದೋಂ ಕೀ ಭೀ ಕ್ಷದ ಹ್ಯೆ  
ಯಕೀನನ ಹಜ್ಞಾರೆ ಅನ್ವಾರ ಜಹಾಂ ಮೆ ಶಾಹೆ ಬಹರೋ  
ಬರ ಬನ ಕರ ಜಲವಾ ಗರ ನ ಹೋತೆ ತೋ ಚೋಯಿ ಕ್ಷದ, ಕ್ಷದ ಹೋತೀ, ನ  
ಚೋಯಿ ಶಬ, ಶಬೆ ಬರಾಲತ । ಬಲ್ಲಿ ಕೌನೋ ಮಹಾನ ಕೀ ತಮಾಮ ತರ ರೌನಕ ವ  
ಶಾನ ಇಸ ಜನೆ ಜಹಾನ, ರಹಮತೆ ಆ-ಲಮಿಯಾನ, ಸಯ್ಯಾಹೆ ಲಾ ಮಹಾನ, ಮಹಿಂಬ  
ರಹಮಾನ ಕೆ ಕದಮೋ ಕೀ ಧೂಲ ಕಾ ಸದಕಾ ಹ್ಯೆ

ವೋದ ಜೋ ನ ಧೇ ತೋ ಕುಭ ನ ಫಾ ವೋ ಜೋ ನ ಹೋಂ ತೋ ಪುಭ ನ ಹೋಂ

ಜಾನ ಹ್ಯೆ ವೋದ ದಹಾನ ಕೀ ಜಾನ ಹ್ಯೆ ತೋ ದಹಾನ ಹ್ಯೆ

(ಎ.ಆ.ಕ.ರಾತ್ರಿ ಕಾಣಬಾಯ)

صَلَوَاتُ عَلَى الْحَبِيبِ! صَلَّى اللَّهُ تَعَالَى عَلَى مُحَمَّدٍ

ಘರಮಾನೆ ಮುಸ್ತಫಾ ಮುಹಮ್ಮದ್ ಖಾತ್ರಿಯಾಗಿ ಮುರ್ದು ಪರ ಕಾರಕ ಸ ದುರುದೆ ಹಾಕ ಪಡೋ ಬೆಳಕ ಹುಮ್ಮಾರಾ ಮುರ್ದು ಪರ ದುರುದೆ ಜಾಕ ಪಡುವಾ ತುಮ್ಮಾರೆ ಗುಣಾಹೇಂ ಕಿ ಲಿಯೆ ಮಾತ್ರಾ ಕಾರಕ ಹೈ (ಜಾಮೆ ಸೀರೆ)

## ಅಬೂ ಲಹಬ ಜೀರ ಮೀಲಾದ

ಜಬ ಅಬೂ ಲಹಬ ಮರ ಗಯಾ ತೋ ಉಸ ಕೆ ಬಾಂಜ ಘರ ವಾಲೋಂ ನೆ ಉಸೆ ಖ್ಯಾಬಿ ಮೆ ಬುರೆ ಹಾಲ ಮೆ ದೆಖಿಬಾ | ಮೊಚಾ, “ಕ್ಯಾ ಮೀಲಾ?” ಚೋಲಾ : ತುಮ ಸೆ ಜುದಾ ಹೋ ಕರ ಮುರ್ದು ಕೋಯಿ ಬ್ಯೇರ ನಸೀಬ ನ ಹುಯಿ | ಷಿರ ಅಪನೆ ಅಂಗೂತೆ ಕೆ ನೀಚೆ ಮೌಜೂದ ಸೂರಾವಿ ಕೇ ತರಫ ಇಶಾರಾ ಕರತೆ ಹುಯೆ ಕಹನೆ ಲಗಾ : ಸಿವಾಯೆ ಇಸ ಕೆ, ಕಿ ಇಸ ಮೆ ಸೆ ಮುರ್ದು ಪಾನೀ ಪಿಲಾ ದಿಯಾ ಜಾತಾ ಹೈ ಕ್ಯಾಂ ಕಿ ಮ್ಯಾ ನೆ ಸೂಫೈಬಾ ಲೋಂಡೀ ಕೋ ಆಭಾದ ಕಿಯಾ ಥಾ | (مصنف عبد الرزاق ج ١١١١ ص ٩ و عدة القاري ج ١٤ ص ٤٤ تحت الحديث)

ಹಜ್ಬರತೆ ಅಲ್ಲಾಮಾ ಬದರೂದ್ದೀನ ಏನೀ ಘರಮಾತೆ ಹೈ : ಇಸ ಇಶಾರೆ ಕಾ ಮತಲಬ ಯೆಹ ಹೈ ಕಿ ಮುರ್ದು ಥೋಡಾ ಸಾ ಪಾನೀ ದಿಯಾ ಜಾತಾ ಹೈ | (عدة القاري أيضا)

## ಮುಸಲ್ಲಾನ ಜೀರ ಮೀಲಾದ

ಇಸ ರಿವಾವತೆ ಕೆ ತಹತೆ ಸಯ್ಯದುನಾ ಶ್ರೇಷ್ಠ ಅಬ್ದುಲ ಹಕ ಮುಹದ್ದೀಸ ದೆಹಲೀ ಘರಮಾತೆ ಹೈ : ಇಸ ವಾಕಿಯೆ ಮೆ ಮೀಲಾದ ಶರೀಫ ವಾಲೋಂ ಕೆ ಲಿಯೆ ಬಡೀ ದಲೀಲ ಹೈ ಜೋ ತಾಜದಾರೆ ರಿಸಾಲತ ಮುಹಮ್ಮದ್ ಖಾತ್ರಿಯಾಗಿ ಮುಹಮ್ಮದ್ ಖಾತ್ರಿ ವಿಲಾದತ ಮೆ ಶುತ್ತಿರುತ್ತಾನೆ ಮನಾತ ಜಿರ ಮಾಲ ವಿಚ್ಯಂ ಕರತೆ ಹೈ, ಯಾನೀ ಅಬೂ ಲಹಬ ಜೋ ಕಿ ಕಾಫಿರ ಧಾ ಜಬ ವೋಹ ತಾಜದಾರೆ ನುಬುವ್ವತ ಮುಹಮ್ಮದ್ ಖಾತ್ರಿ ವಿಲಾದತ ಕೇ ವಿಬರ ಪಾ ಕರ ಶುತ್ತ ಹೋನೆ ಜೀರ ಅಪನೀ ಲೋಂಡೀ (ಸೂಫೈಬಾ) ಜೋ ದೂರ ಪಿಲಾನೆ ಕೇ ಖಾತಿರ ಆಭಾದ ಕರನೆ ಪರ ಬದಲಾ ದಿಯಾ ಗಯಾ | ತೋ ಉಸ ಮುಸಲ್ಲಾನ ಕಾ ಕ್ಯಾ ಹಾಲ ಹೋಗಾ ಜೋ ಮಹಬ್ಬತ ಜೀರ ಶುತ್ತಿ ಸೆ ಭರಾ ಹೈ ಜೀರ ಮಾಲ ವಿಚ್ಯಂ ಕರ ರಹಾ ಹೈ | ಲೆಕಿನ ಯೆಹ ಜುರೂರೀ ಹೈ ಕಿ ಮಹಫಿಲೆ ಮೀಲಾದ ಶರೀಫ ಗಾನೆ ಬಾಭೋಂ ಸೆ ಜೀರ ಆಲಾತೆ ಮೂಸೀಕೇ ಸೆ ಪಾಕ ಹೋ | (مدارج النبوة ج ٢ ص ١٩)

ಫರಮಾನೆ ಮುಸ್ತಖಾ ಮುಲ್ಲಿಯಾ ಉದ್ವಾಹಿಸಿ ಪರಿಷತ್ತ ಹಿಂದಿನ ಸಾರ್ಥಕ ವರ್ಣನೆ ಮುಖ್ಯ ಪರ ದುರೂಹಿ ನ ಪದಕಾ ಉಸ ನೇ ಜಫಾ ಕೀ ! (ಅಭುರರಜ್ಞ)

## ಜತ್ತೆ ವಿಲಾದತ ಕೀ ಧೂಮ ಮಚಾಯಿಯೆ

ಮೀರೆ ಮೀರೆ ಇಸ್ಲಾಮೀ ಭಾಯಿಯೋಂ ! ಧೂಮ ದಾಮ ಸೆ ಈದೆ ಮೀಲಾದ ಮನಾಯಿಯೆ ಕಿ ಜಬ ಅಬೂ ಲಹಬ ಜ್ಯೇಸೆ ಕಾಫಿರ ಕೋ ಭೀ ವಿಲಾದತ ಕೀ ಇಶ್ರಿತ ಕರನೆ ಪರ ಫಾಯದಾ ಪಂಹೂಚಾ ತೋ ಹಮ ತೋ الْخَمْرُ عَزَّ وَجَلَّ ಮುಸಲ್ಲಾನೆ ಹೈ | ಅಬೂ ಲಹಬ ನೆ ಅಲ್ಲಾಹ عَزَّ وَجَلَّ ಕೆ ರಸೂಲ ಕೀ ಇಶ್ರಿತ ನಿಯೃತ ಸೆ ನಹಿ ಬಲ್ಲಿ ಸಿಫ್ರ ಅಪನೆ ಭತೀಜೆ ಕೀ ವಿಲಾದತ ಕೀ ಇಶ್ರಿತ ಮನಾಯಿ ಫಿರ ಭೀ ಉಸ ಕೋ ಬದಲಾ ಮಿಲಾ ತೋ ಹಮ ಅಗರ ಅಲ್ಲಾಹ عَزَّ وَجَلَّ ಕೀ ರಿಝಾ ಕೆ ಲಿಯೆ ಅಪನೆ ಆಕಾ ವ ಮೌಲಾ ಮುಹಮ್ಮದುರಸೂಲಲ್ಲಾಹ صَلَّى اللَّهُ تَعَالَى عَلَيْهِ وَآلهِ وَسَلَّمَ ಕೀ ವಿಲಾದತ ಕೀ ಇಶ್ರಿತ ಮನಾಯಿಂಗೆ ತೋ ಕ್ಯೋಂಕರ ಮುಹರೂಮ ರಹೆಂಗೆ

ಫಾರ ಆಮಿನಾ ಕೆ ಸರ್ಯಾದೆ ಅಬರಾರ ಆ ಗಯಾ

ಇಶ್ರಿಯಾಂ ಮನಾಡಿ ಗಮಧದೋ ಗಮ ಶ್ವಾರ ಆ ಗಯಾ !

صَلَّوا عَلَى الْحَبِيبِ صَلَّى اللَّهُ تَعَالَى عَلَيْهِ وَآلهِ وَسَلَّمَ

## ಮೀಲಾದ ಮನಾನೆ ವಾಲೋಂ ಸೆ ಸರಾರೆ ಇಶ್ರಿತ ಹೋತೆಂ ಹೈ

ಎಕ ಆಲೀಮ ಸಾಹಿಬ ರَحْمَةُ اللَّهِ تَعَالَى عَلَيْهِ ಫರಮಾತೆ ಹೈ : الْحَمْدُ لِلَّهِ ಮುರ್ಖು ಶ್ವಾಬು ಮೆ ತಾಜದಾರೆ ರಿಸಾಲತ, ತಹನಶಾಹೆ ನುಬುವ್ವತ ಕೀ ಜೀಯಾರತ ಹುಯಿ, ಮೈ ನೆ ಅಜ್ರ ಕೀ : ಯಾ ರಸೂಲಲ್ಲಾಹ ಕೀ ಕ್ಯಾ ಆಪ ಕೋ ಮುಸಲ್ಲಾನೋಂ ಕಾ ಹರ ಸಾಲ ಆಪ ಕೀ ವಿಲಾದತೆ ಮುಬಾರಕ ಕೀ ಇಶ್ರಿಯಾಂ ಮನಾನಾ ಪಸಂದ ಆತಾ ಹೈ ಇಶಾದ ಫರಮಾಯಾ : “ಜೋ ಹಮ ಸೆ ಇಶ್ರಿತ ಹೋತಾ ಹೈ ಹಮ ಭೀ ಉಸ ಸೆ ಇಶ್ರಿತ ಹೋತೆ ಹೈ !” (تذكرة الوعظين ص ٦٠٠)

ಧಾರಮಾನ ಮುಸ್ಲಿಮ್‌ರು ಹಿತ್ತಾಗಿ ಜೀವನ್ ಮೂರ್ಖ ಪರ ದಾಗ ಮರಕಾಗ ಮುರೂರೆ ವಾಕ ವಿಳಾ ಅಳ್ಳಾತ ತಪಾಳ  
ಎನ ಪರ ನೀ ರಹಮತಂ ಫೀತು ಹೈ ! (ಹಿಂದುಮುಸ್ಲಿಮಾದ)

## ವಿಲಾದತ ಕೇ ಖುತ್ತಿ ಮೇ ರ್ಯಂಡೆ

ಸಂಯು-ದತ್ತನಾ ಆಮಿನಾ ﷺ ಘರಮಾತೀ ಹೈ : ಮೈ ನೇ  
ದೇಖಿಂ ಕೆ ತೀನಿಂದ ರ್ಯಂಡೆ ನಸ್ಸು ಕಿಯೆ ಗಯೆ । ಎಕ ಮತರಿಕ ಮೇ. ದೂಸರಾ<sup>2</sup> ಮೌರೀಬ  
ಮೇ. ತೀಸರಾ ಕಾ'ಬೆ ಕೇ ಭತ ಪರ ಜೀರ ಹುಜೂರೆ ಅಕರಮು<sup>3</sup> ಖಲ್ಲಾ  
ಕೇ ವಿಲಾದತ ಹೋ ಗಯೆ । (خَصَائِصُ كُبُرَى حِجْرٍ أَوْلَى مِنْ مُخْتَصَرًا)

ರಂಹುಲ ಅಮೀ ನೇ ಗಾಡಾ ಕಾ'ಬೆ ಕೇ ಭತ ಪೇ ರ್ಯಂಡೆ

ತಾ ಅಳ್ಳಾ ಉಡಾ ಘರೆರಾ ಸುಭ್ರೀ ಶಬೇ ವಿಲಾದತ

(ಖಾಂತಿ ಖಾತ, ೫.೬೭)

## ರ್ಯಂಡೆ ಕೆ ಸಾಧ ಜುಲೂಸ

ರಹಮತಿ ಆಲಮ ಮುಖ್ಯಾತ್ತಾಲಿ ಗ್ಲೋರಿಸಲ್ ಮದೀನೆ ಹಿಜರತ  
ಘರಮಾಯಿ ಜೀರ ಮದೀನೆ ವಾಕ ರಾಧಾ ಅಲ್ಲಾ ಶರ್ಫಾವುತ್ತೆಲ್ಲಿ<sup>4</sup> ಕೆ ಕರೀಬ “ಮೌಜೂದ  
ಗಮೀಮು” ಮೇ ಪಂಹೂಚೆ ತೋ ಬುರೀದಹ ಅಸ್ತುಮೀ, ಕಬೀಲಾ ಬಸೀ ಸಹಮ ಕೆ  
ಸತ್ತರ ಸುವಾರ ಲೆ ಕರ ಸರಕಾರೆ ನಾಮದಾರ ಮುಖ್ಯಾತ್ತಾಲಿ ಗ್ಲೋರಿಸಲ್ ಮದೀನೆ  
ಗರಿಫ್ಫಾರ ಕರನೆ ಆಯೆ, ಮಗರ ಸರಕಾರೆ ಆಲೀ ವಾರ ನಿಗಾಹೆ  
ಫ್ರೆಜ್ ಆಸಾರ ಸೇ ಖುದ ಹೀ ಮಹಬ್ಬತೆ ತಾಹೆ ಅಬರಾರ ಮುಖ್ಯಾತ್ತಾಲಿ ಗ್ಲೋರಿಸಲ್  
ಗರಿಫ್ಫಾರ ಹೋ ಕರ ಪೂರೆ ಕಾಫಿಲೆ ಸಮೇತ ಮುಶ್ರುವ ಬ ಇಸ್ಲಾಮು ಹೋ ಗಂಯೆ ।  
ಅಬ ಅಳ್ಳಾ ಕೇ : ಯೋ ರಸೂಲಲ್ಲಾದ ಮದೀನೆ ಮದೀನೆ ಮುನವ್ವರಹ  
ಮೈ ಆವ ಕಾ ದಾವಿಲಾ ಪರಜೆಮು ಕೆ ಸಾಧ ಹೋನೆ ಜಾಹಿಯೆ  
ಬುನಾಂಚೆ ಅಪನಾ ಇಮಾಮು ಸರ ಸೇ ಉತಾರ ಕರ ನೆಜೆ ಪರ ಬಾಂಧ ಲಿಯೋ  
ಜೀರ ಸರಕಾರೆ ಮದೀನೆ, ರಾಹತೆ ಕಲೋಚೋ ಸೀನೊ ಹೋ ಕೆ ಆಗೆ  
ಆಗೆ ರವಾನಾ ಹುಯೆ । (وَفَلَهُ الرِّفَاعُ أَوْلَى مِنْ

ಫರಮಾನ ಮುಸ್ತಾಫಾ ಪ್ರಾರ್ಥಿತ ಸುಖ ಕೆಂಪ ಮಾಡಿ ಅದ್ದು ಕಿರಿ ಉದ್ದ ನೆ ಮುಖು ಪರ ದುರುಪ ಎಂಬ ವಾದ ಕಡತಕ ವ್ಯೋಮ ಬದಲಿಗೆ ಹೇಳಿ ಗಂಡು । (ಇಂದ್ರಿ ಕಂಪಾಂ)

ಮಹಬೂಬೆ ರಬ್ಬೆ ಅಕ್ತುರ ತರೀಫ ಲಾ ರಹೆ ಹೈ

ಆಜ ಆಂಬಿಯಾ ಕೆ ಸರವರ ತರೀಫ ಲಾ ರಹೆ ಹೈ

ಹ್ಯಾಂ ಹೈ ಘಣ್ಣಾ ಮುಖ್ಯತ್ವ ! ಹ್ಯಾಂ ಯೇಶು ಹೈ ಘರ ಘರ

ಅಜ್ಞಾ ! ಹದೀಬೆ ದಾವರ ತರೀಫ ಲಾ ರಹೆ ಹೈ

ಕಾದೊಂ ಕೇ ಈದ ಆಯಿ ರಹೆಮತ ಷಿಂದಾ ಕೇ ಲಾಯಿ

ಜುದೊ ಸುಖಾ ಕೆ ಪ್ರೇಕರ ತರೀಫ ಲಾ ರಹೆ ಹೈಂ

ಯೂರೆಂ ಲಗೀ ತರಣೆ ನಾತ್ತೊಂ ಕೆ ಗುಣಣಾನೆ

ಹೂರೊ ಮಲಕ ಕೆ ಅಘ್ಯರ ತರೀಫ ಲಾ ರಹೆ ಹೈ

ಖೀಲ ತಾಹೆ ಬಹದೊ ಬರ ಹೈ ನಬಿಯೊಂ ಕೆ ತಾಜವರ ಹೈ

ಪ್ರೋತ ಆಮಿನಾ ತೆರೆ ಘರ ತರೀಫ ಲಾ ರಹೆ ಹೈಂ

ಅತ್ತಾರ ಅಬಿ ಇಂತೀ ಸೆ ಘೂಲೆ ನಹೀಂ ಸಮಾತೆ

ದುಸ್ಯಾಯೂ ಮೆ ಇನ ಕೆ ದಿಲಬರ ತರೀಫ ಲಾ ರಹೆ ಹೈ

صَلُّوا عَلَى الْحَبِيبِ | صَلُّ اللَّهُ تَعَالَى عَلَى مُحَمَّدٍ

(ಹಸಾಇರ ಬ್ರಹ್ಮತತ ಸ-445)

ಜಶ್ವೆ ವಿಲಾದತ ಮನಾನೆ ವಾಲಾ ಖಾನದಾನೆ

ಮದೀನವ ಮುಸ್ಫೂರಹ ಸ್ಲ್ಯಾಲ್‌ಫಾರ್‌ತೆಂಟಿಲ್‌ | مَلِّيُّ اللَّهُ تَعَالَى عَلَى مُحَمَّدٍ

ಎಕ ಮು-ದನೀ ಆಕಾ ಕಾ ದೀವಾನಾ ರಹಾ ಕರತಾ ಥಾ ।

ಹಮೆಶಾ ಹಲಾಲ ರೋಭೀ ಕಮಾತಾ ಜಿರ ಅಪನೀ ಆಮದನೀ ಕಾ ಆಥಾ ಹಿಸ್ಸಾ

ಜಶ್ವೆ ವಿಲಾದತ ಮನಾನೆ ಕೆ ಲೀಯ ಅಲಾಹಿದಾ ಜಮಾ ಕರತಾ ।<sup>1</sup> ರಬೀಲುನ್‌ಮ್‌

ಶರೀಫ ಕೇ ಆಮದ ಹೋತೀ ತೋ ಧೂಮಧಾಮ ಸೆ ಮಗರ ಶರೀಫತ ಕೆ ದಾವರೆ

ಮೆ ರಹ ಕರ ಜಶ್ವೆ ವಿಲಾದತ ಮನಾತಾ । ಅಲ್ಲಾಹ ಕೆ ಮಹಬೂಬ

ಸ್ಲ್ಯಾಲ್‌ಗ್ಲೆ ಸವಾಬ ಕೆ ಲಿಯೆ ಖೊಬ ಲಂಗರ ಕರತಾ ಜಿರ

ಅಜ್ಞೆ ಅಜ್ಞೆ ಕಾಮೋಂ ಮೆ ಅಪನೀ ರಕಮ ಖಿಚ್‌ ಕರತಾ । ಉಸ ಕೇ ಜ್ಞೌಜೆ

ಮೋಹತರಮಾ ಭೀ ಆಕಾ ಕೆ ಬಹುತ ದೀವಾನೀ ಥೀ

ಡಿರ್‌

1. ಈರೆ ! ಹಮು ಆಹ್ನೆ ಆಮದನೀ ಕಾ ಆಥಾ ನ ಸುಖ ದಾಯಕಾಂ ಹೊಂದಿ ಬಲ್ಲಿ ಎಕ ಫಳಿತ ಹೀ ಜಶ್ವೆ ವಿಲಾದತ ಕೆ ಲೀಯ ನೊಲು ಕರ ಉದ್ದೇಶಿನ ಕೆ ಕಾಮೋಂ ಮೆ ಸಫ್ರೆ ಉಪನೆ ಕಾ ಹೊಂಲಾ ರಬೀತೆ ।

ఫరమానే ముస్తఖా మ్లోగ్లో గ్లో జాన్ ముయి వర ఎక దార ముయిదే వాక పథా లాల్కుక గ్లో బుగ్గు పర దార రకమం భేజు వ్యై । (ముస్తఖ)

డిర ఇన కామోం మే ముకమ్మల తాతపున కరతిఁ । భో కే వథాత హో గంి మగర ఉస కే మూమూలాత మే ఫస్ట న ఆయ్యా । ఇబ్రాహిం దీవానే నే ఎక దిన అపనే నో జవాన బీటీ కో వసియ్యత కే : “వ్యారే బీటీ ! ఆజ రాత మేరి వథాత హో జాయిగిఁ, మేరి తమామ తర పూంజీ మే పెచ్చాస దిరకము డిర బున్నోస గ్లో కుపడు వ్యై కుపడు తక్కాఫీనో తదఫీన పర సఫ్ట కరను డిర రహి రహి రశమ తో ఇసే భో హో సక్క తో నేక కామ మే లిజ్స కర దీను ॥” ఇస కే బాండ ఉస నే కలిమువ తయ్యాబు పడు డిర ఉస కే రూహ క-ఫ్లో ఉనసురిఁ సే పరవాణు కర గంిఁ ।

బీటీ నే హస్టబే వసియ్యత వాలిదే ముకొము కో సిముడ్స్ పూక తర దియో అబ పెచ్చాస్ దిరకము నేక కామ మే లిజ్స కరనే కే ముఅ-ములే మే ఉస కో సముయు నహో ఆతిఁ ధీ కే క్యూ కరే । ఇసే థిక్క మే రాత జబ సోయో తో ప్యాబు మే దేహా కి కియామత కాఱుము డిర హర తరఫ నఫోసే నఫోసే కా ఆలము వ్యై, ఏంత నసిఱు లేంగ సూవ జన్మత రపాం వ్యై జబ కి ముజరిమోల కో ఫసిఱు కర జన్మము కే తరఫ కాంకా జా రకా వ్యై డిర యీక ఏడా థర థర కాంప రకా వ్యై కే ఇస కే బారే మే న జానే క్యూ వ్యేసలా హోతా వ్యై । ఇతనే మే గ్లోబు సే నిదా ఆయి , “ ఇస నో జవాన కో జన్మత మే జానే దో ॥ ” బునాంజే ప్రోక ఏమితిఁ ఏమితిఁ జన్మత మే దాబిల హో గంిఁ డిర స్టేర కరనే లగ్గా । సాతోఁ జన్మతోఁ కే స్టేర కరనే కే బాండ జబ ఆతిఁ జన్మత కే తరఫ బడు తో దామోగు జన్మత హథరతే రిఘవాన నే ఫరమాయా : “ ఇస జన్మత మే సిఫ్స ప్రోహిఁ దాబిల హో సక్కతా వ్యై జస నే మాకే రచీశున్నార మే ఏలుదఁ ముస్తఖా మ్లోగ్లో గ్లో కే ఆయ్యుపు మే ఏమితిఁ మనయు హో ॥ ” యీక సున కర ప్రోక సముయు గంిఁ కి మురే వాలిదైనే ముకొము ఇసే మే హోనే జూకిఎం । ఇతనే మే ఆవాణు ఆయి : “ ఇస నో జవాన కో అందర ఆనే దో . ఇస కే వాలిదైన ఇస సే ఏలనా బాహతే వ్యై ॥ ”

ಅರಮಣನೆ ಮುಸ್ತಖಾ ಸ್ಲಾಲ್‌ಫ್ಲೆಶ್‌ಮೆಲ್ ಮುಂದು ಪರ ಯಾರು ಶಾಖ ಇಂಂದು ಅಳ್ಳಬ್ ಲ್ಯಾಪ್ ಹಾಗು ಈ ರಂಗುತ್ತ ಭರ್ವಾ ! (ಎಂಬು ಅಂಬು)

ಲಿಕಾಭಾ ವೋಹ ಅಂದರ ದಾವಿಲ ಹುವಾ । ಉಸ ನೆ ದೇಹಾ ಕೆ ಉಸ ಕೇ ವಾಲಿದೆ ಮುಹೂರ್ಮಾ ನಷರೆ ಕೌಸರ ಕೆ ಕರೀಬ ಬೈರೀ ಹೈ ಸಾಥ ಹೀ ಏಕ ತತ್ವ ಬಿಭಾ ಹೈ ಜಿನ ಪರ ಎಕ ಬುಂಗರ್ ಹಾತುನ ಜಲವಾ ಅಫ್ರೇಂಡ್ ಹೈ ಜಿರ ಉಸ ಕೆ ಇದ್ದೆ ಗಿಡ್ ಕುಸ್ರಿಯಾಂ ಬಿಭೀ ಹೈ ಜನ ಪರ ಕುಭ ಮಾರ ವಕಾರ ವಿವಾತೀನ ತರರೀಫ್ ಘರಮಾ ಹೈ । ಇನ ನೆ ಎಕ ಭರತ್ ಸೆ ಮಾಭಾ : ಯೆ ವಿವಾತೀನ ಕೊನ ಹೈ ? ಉಸ ನೆ ಬತಾಯ್ : “ತತ್ವಿ ಪರ ಶಹಭಾದಿಯೆ ಕೊನ್ಯೆನ ಸಯ್ಯದುನಾ ಘಾತಿಮಾ ಭಿಹರಾ (رَحْمَةُ اللّٰهِ عَلٰى عٰبٰدٍ) ಹೈ ಜಿರ ಕುಸ್ರಿಯಾಂ ಪರ, ಖಿರೀ-ಜತುಲ ಕುಬ್ರಾ, ಆಜಿಶಾ ಸಿದ್ದೀಕಾ, ಸಯ್ಯದುನಾ ಮರಯಿಮ, ಸಯ್ಯದುನಾ ಆಸಯ್ಯಾ, ಸಯ್ಯದುನಾ ಸಾರಹ, ಸಯ್ಯದುನಾ ಕಾಜರ್ಯ, ಸಯ್ಯದುನಾ ರಾಬಿತ ಡಿಂ ಸಯ್ಯದುನಾ ಜೂಬ್ಯೆದ್ರಾ (رَحْمَةُ اللّٰهِ عَلٰى عٰبٰدٍ) ಹೈ । ಇಸೆ ಬಹೂತ ಖಿತೀ ಹುಯ್ । ಮಜ್ಜೆದ ಆಗೆ ಬಡಾ ಹೋ ಕ್ಯಾ ದೇವಿತಾ ಹೈ ಕೆ ಎಕ ಬಹೂತ ಹೀ ಅಭ್ಯೇಮ ತತ್ವ ಬಿಭಾ ಹೈ ಜಿರ ಉಸ ಪರ ಸರಕಾರೆ, ಮದೀನೆ ಕೆ ತಾಜದಾರ, ಮೋ ಆಲಮ ಕೆ ಮಾಲಿಕೋ ಮುಹೂರ್, ಹಬೀಬೆ ಪರವರ್ ಗಾರ, ಶಾಫೀ ರೋಜ್ ತಮಾರ, ಜನಾಬೆ ಆಹಮದೆ ಮುಹಾದ್ರು ಸ್ಲಾಲ್‌ಫ್ಲೆಶ್‌ಮೆಲ್ ಅಫನಾ ಜಾಂದ ಸೂ ಜೀಹರಾ ಭೆಮ್ಕಾತೆ ರೌನಕ ಅಫ್ರೇಂಡ್ ಹೈ । ಇದ್ದೆ ಗಿಡ್ ಜಾರ ಕುಸ್ರಿಯಾಂ ಬಿಭೀ ಹುಯ್ ಹೈ ಉನ ಪರ ಖು-ಲಘಾವ ರಾಶಿಜ್ದಿನ ಖَلَقُهُمُ الْأَنْوَارُ تರರೀಫ್ ಘರಮಾ ಹೈ । ದಾಕ್ ತರಭ ಸೂನೆ ಸ್ಲಾಲ್‌ಫ್ಲೆಶ್‌ಮೆಲ್ ಪರ ಅಂಬಿಯಾವ ಕೀರಾಮ ಖَلَقُهُمُ الْأَنْوَارُ ರೌನಕ ಅಫ್ರೇಂಡ್ ಜಿರ ಬಾಕ್ ಜಾನಿಬ ಶು-ಹದಾವ ಕೀರಾಮ ಜಲವಾ ಘರಮಾ ಹೈ । ಇಂನೆ ಮೆ ಉಸ ಕೆ ವಾಲಿದೆ ಮುಹೂರ್ಮಾ ಖَلَقُهُمُ الْأَنْوَارُ ಭೀ ಸರಕಾರೆ ಮದೀನಾ, ರಾಹತೆ ಕಲ್‌ಮೋ ಸೀನಾ ಸ್ಲಾಲ್‌ಫ್ಲೆಶ್‌ಮೆಲ್ ಇಂಬ್ರಾಹೀಂ ಭೀ ಸರಕಾರೆ ಮದೀನಾ, ಕೀರಾಮ ಕೀರಾಮ ಸೀನಾ ಸ್ಲಾಲ್‌ಫ್ಲೆಶ್‌ಮೆಲ್ ಕೆ ಕರೀಬ ಹೀ ರುಖುರಮುಟ ಮೆ ನಜರ ಆ ಗೆ । ವಾಲಿದ ಸಾಹಿಬ ನೆ ಅಪನೆ ಲಭ್ಯೆ ಜಗರ ಹೋ ಸೀನೆ ಸೆ ಲಗಾ ಲಿಯ್ಯಾ, ವೋಹ ಬಹೂತ ಖಿತೀ ಹುವಾ ಜಿರ ಸುವಾಲ ಕಿಯ್ಯಾ : ಅಬ್ದಾಜಾನ ! ಅಪ ಹೋ ಯೆಹ ಆಲೀಶಾನ ರೂತಬಾ ಕ್ಯಾಂ ಕರ ಹಾಸಿಲ ಹುವಾ ? ಜವಾಬ ದೀಯ್ಯಾ : ಖು ಪ್ರಾಂಗ್ಯ ಯೆ ಜಶ್ ವಿಲಾದತ ಮನಾನ

ಃ ಹಾಸಿಲ ಹುವಾ ? ಜವಾಬ ದೀಯ್ಯಾ : ಖು ಪ್ರಾಂಗ್ಯ ಯೆ ಜಶ್ ವಿಲಾದತ ಮನಾನ

ಖರಮಾನೆ ಮುಸ್ತಿಕಾ ಮುಸ್ತಿಕಾ ಉತ್ತರ ಉತ್ತರ ಮಾತ್ರ ಅಭಿನದ ಹೇಳಿ ಹೇಳಿ ಕೆ ಪಾಸ ಮೊದಲ್ಲಿ ಯೋ  
ಜಿರ ಶ್ವಾಸ ಮುರು ಪರ ದುರುದೆ ಪಾಸ ನ ಪಡೆ (ಹಾಕಿದೆ)

ಈ ಸಿಲ್ಲಾ ಹೈ । ಇಸ ಕೆ ಬಾ'ದ ಉಸ ನೌ ಜವಾನೆ ಕೇ ಆಂಶಿ ಖ್ಯಾಲ ಗಯಿ ।

ಸುಭ್ರೀ ಹೋತೆ ಹೀ ಉಸ ನೇ ಅವನಾ ಮಿಕಾನ ಜಿನೆ ಪೌನೆ ದಾಮೋಂ ಬೆಕು ಜಿರ ವಾಲಿದೆ ಮಹೋಮು ಕೆ ಬಂಚೆ ಮುಣ ಪಬ್ಬಾಸ ದಿರಹಮು ಕೆ ಸಾಥ ಅಪನೀ ಸಾರೀ ರಹಮು ಮುಲಾ ಕರ ತತ್ತವು ಕಾ ಎಹತಿಮಾಮು ಕೆಯಾ ಜಿರ ಉ-ಲಮಾ ವ ಸು-ಲಹಾ ಕೇ ದಾ'ವತ ಕೇ । ಉಸ ಕಾ ದಿಲ ದುನ್ನಾಯಾ ಸೇ ಉಚ್ಚಾಟಿ ಹೋ ಚುಕಾ ಥಾ, ಬುನಾಂಚೆ ಮಹಿದ್ದಿದ ಮೇ ಇಬಾದತ ಜಿರ ಉಸೀ ಕೇ ಪಿದಮತ ಮೇ ಮಿಗೊಲ ರಹನೆ ಲಗ್ಗಾ ಜಿರ ಅಪನೀ ಜೆಂದಗೀ ಕೆ ಬಕೆಯ್ಯಾ ತೀಸ ಸಾಲ ಇಸೀ ತರಹ ಗುಜ್ಜಾರ ದಿಯೆ । ಬಾ'ದೆ ವಫಾತ ಕೆಸೀ ನೇ ಪ್ರಾಬಿ ಮೇ ದೆಖಿ ಕರ ಪೂರ್ಣಾ : ಕ್ಯಾ ಗುಜರೀ ? ಬೋಲಾ : ಮುರ್ಖು ಜತ್ತೆ ವಿಲಾದತ ಮನಾನೆ ಕೇ ಬ-ರ-ಕತ ಸೇ ಜನ್ಮತ ಮೇ ಅಪನೆ ವಾಲಿದೆ ಮಹೋಮು ಕೆ ಪಾಸ ಪಂಹೂಜ ದಿಯಾ ಗಯಾ ಹೈ । (ಮುಖಬಿಂಗ ಅಜಿ ಕಜಿ-ರುಲ ಪಾಜೆನ ಉದ್ದೀ. ಸರ್ಕಾ) ಅಲ್ಲಾಹ ಪ್ರಿಯ್ಯಾ ಕೇ ಉನ ಪರ ರಹಮತ ಹೋ ಜಿರ ಉನ ಕೆ ಸದಕೆ ಹಮಾರೀ ಬೇ ಹೀಸಾಬ ಮಗ್ಗಾಫಿರತ ಹೋ ।

أَمِنْ بِحَجَّهِ الَّتِي أَلَّمْنَا حَسْنًا اللَّهُ تَعَالَى عَلَيْهِ وَسَلَّمَ

بُكْرَتْ دَهْ مُبُرْكَهْ كೋ ಇಲಾಹೀ ಬಹರೆ ಏಿಲಾದುನ್ನಬೀ

ನಾಮು ಆ'ಮಾಲ ಇಸ್ರೋಯಾಂ ಸೇ ಮೇರಾ ಭರದೊರ ಹೈ

صَلَوَاتٌ عَلَى النَّبِيِّ! حَسْنًا اللَّهُ تَعَالَى عَلَى هُنَّدَ

ಜತ್ತೆ ವಿಲಾದ ಮನಾನೆ ಕಾ ಸೆವಾಬಿ

ತೈವಿ ಅಬ್ಯಾಲ ಪಕ ಮುಹದ್ದಿಸ ದೆಹಲವೀ ಧರಮಾತೆ ಹೈ : ಸರಕಾರೆ ಮದಿನ್ನಾ ಸ್ಲೀಲ್ ಉಲ್ ರಿಷ್ಲೀ ಸ್ಲೀಲ್ ಕೇ ವಿಲಾದತ ಕೇ ರಾತ ಖ್ಯಾತಿ ಮನಾನೆ ವಾಲೋಂ ಕೇ ಜಭಾ ಯೀಹ ಹೈ ಕೆ ಅಲ್ಲಾಹ ತತ್ತಲಾ ಉನ್ನೆ ಘಜ್ಜಲೋ ಕರಮು ಸೇ ಜನ್ಮಾತುನ್ನಿಯಾಮು ಮೇ ದವಿಲ ಫರಮಾಯೀಗಾ । ಮುಸಲ್ಲಾನ ಹಮೆಶಾ ಸೇ ಮಹಫಿಲಿ ಏಿಲಾದ ಮುನಕಿದ

ಖರಣಾನೆ ಮುಸ್ತಫಾ ಟ್ರೋಂಗ್ಲಿಯಾ ತಾದು ಜಹಾಂ ಥಾ ಯೇ ಮುರಿ ಪರ ದುಡಿದ ಪರ್ಮೆ ಕೆ ತಾಬ್ರಾನ  
ದುರುದ ಮುರಿ ಕೆ ಪಂಪೂಚಾ ಹೈ ! (ಕ-ಬರಾನ)

ಕರತೆ ಆಯಿ ಹೈ ಜಿರ ವಿಲಾದತೆ ಕೇ ಮುತೀ ಮೆ ದಾವತ ದೆತೆ, ಖಾನೆ ಪರವಾತೆ ಜಿರ ಮೊಬ  
ಸ-ದಾ ವ ಹೃದಾತ ದೆತೆ ಆಯಿ ಹೈ ! ಮೊಬ ಮುತೀ ಕಾ ಇಜ್ಫಾರ ಕರತೆ ಜಿರ ದಿಲ ಮೋಲ  
ಕರ ವಿಚ್ ಕರತೆ ಹೈ ನೀಜ ಆಪ ಮುಸ್ತಫಾ ಟ್ರೋಂಗ್ಲಿಯಾ ರಿಂಗ್ಲಿ ಕೇ ವಿಲಾದತೆ ಬಾ ಸಾದತ ಕೆ ಜಿತ್  
ಕಾ ಎಹತಿಮಾಮ ಕರತೆ ಹೈ ಜಿರ ಅಪನೆ ಮಹಾನೋಂ ಜೋ ಸಜ್ಜಾತೆ ಹೈ ಜಿರ ಇನ ತಮಾಮ  
ಅಫ್ಝಾಲೆ ಹ--ಸನ್ನಾ ಕೇ ಬ-ರ-ಕತ ಸೆ ಉನ ಲೋಗೋಂ ಪರ ಅಲ್ಲಾಹ ಗ್ರಂಜಲ್  
ಕೇ ರಹಮತೋಂ ಕಾ ಮುಜೂಲ ಮೋತಾ ಹೈ (ನಾಂಬಿ ಬಾಸ್ತೆ ಮಿಲಿನ್ತ್ರಾ ೧೨)

## ಯಹೂದಿಯೋಂ ಜೋ ಶಿಮಾನ ನಸೀಬ ಮೋ ಗಂಯಾ

عَلَيْهِ رَحْمَةُ اللّٰهِ الْعَظِيمِ  
ಹಜರತೆ ಸಯ್ಯದನಾ ಅಬ್ದುಲ ವಾಹಿದ ಬಿನ ಇಸ್ರಾಮಾಜಿಲ ಘರಮಾತೆ ಹೈ : ಮುಸ್ತು ಮೆ ಎಕ ಆಶಿಕೆ ರಸೂಲ ರಹಾ ಕರತಾ ಥಾ ಜೋ ರಬೀಲಾನ್‌ನ್‌ರ  
ಕರೀಜ ಮೆ ಅಲ್ಲಾಹ ಗ್ರಂಜಲ್ ಕೆ ಪ್ರಾರೆ ಮಹಬುಬ ಮುಸ್ತಫಾ ಟ್ರೋಂಗ್ಲಿ ಕಾ ಮೊಬ ಜತ್ತೆ  
ವಿಲಾದತ ಮನಾಯಾ ಕರತಾ ಥಾ ! ಎಕ ಬಾರ ರಬೀಲಾನ್‌ನ್‌ರ ತರೀಥ ಕೆ ಮಹಿಳೆ ಮೆ ಉನ  
ಕೇ ಪಡೆಿಸನ ಯಹೂದನ ನೆ ಅಪನೆ ಶೌಹರ ಸೆ ಮೂಢಾ : ಹಮಾರಾ ಮುಸಲ್ಮಾನ ಪಡೋಸೀ  
ಇಸ ಮಹಿಳೆ ಮೆ ಹರ ಸಾಲ ಮುಸೂಸೀ ದಾವತ ವಗ್ರೆರಾ ಕಾ ಎದತೀಮಾಮ ಕ್ಲ್ಯಾಂ  
ಕರತಾ ಹೈ ? ಯಹೂದೀ ನೆ ಬತಾಯಾ ಕೆ ಇಸ ಮಹಿಳೆ ಮೆ ಇಸ ಕೆ ನಬೀ  
ಮುಸ್ತಫಾ ಟ್ರೋಂಗ್ಲಿ ಕೇ ವಿಲಾದತ ಹುಯು ಧೀ ಲಿಹಾಫಾ ಯೆಹ ಉನ ಕಾ ಜತ್ತೆ ವಿಲಾದತ  
ಮನಾತಾ ಹೈ ಜಿರ ಮುಸಲ್ಮಾನ ಇಸ ಮಹಿಳೆ ಕೇ ಬಹೂತ ತಾಂಜೀಮು ಕಿಯಾ ಕರತೆ ಹೈ  
ಇಸ ಪರ ಯಹೂದನ ನೆ ಕಹಾ : "ವಾಹ ! ಮುಸಲ್ಮಾನೋ ಕಾ ತರೀಕಾ ಭೀ ಕಿತನಾ ಪ್ರಾರೂ  
ಹೈ ಕೆ ಯೆಹ ಲೋಗ ಅಪನೆ ನಬೀ ಮುಸ್ತಫಾ ಟ್ರೋಂಗ್ಲಿ ಕಾ ಹರ ಸಾಲ ಜತ್ತೆ ವಿಲಾದತ  
ಮನಾತೆ ಹೈ" ವೋಹ ಯಹೂದನ ರಾತ ಜಬ ಸೋಯಿ ತೋ ಉಸ ಕೇ  
ಸೋಯಿ ಹುಯು ಕಿಸ್ತತ ಅಂಗಡಾಕ್ ಲೆ ಕರ ಜಾಗ ಉರ್ಲೀ ಹ್ಯಾಬ ಮೆ ಕ್ಯಾ  
ದೆಶಿತೀ ಹೈ ಕೆ ಎಕ ನಿಹಾಯತ ಹೀ ಹಸೇನೋ ಜಮೀಲ ಬುಜುಗ್ ತತರೀಥ  
ಲಾಯು ಹೈ, ಇದ್ರ ಗಿರ್ ಲೋಗೋಂ ಕಾ ಮುಜೂಮ ಹೈ ! ಇಸ ನೆ ಆಗೆ ಒಡ ಕರ

ಖರವುಳೆ ಮುಕ್ಕಿಗೂ ತ್ವರಿತ ಮುಖು ಪರ ಎತ್ತರಕ್ಕಾದ ಯಾವಾದ ಶಂಥ ದಣತ್ವ ಹ್ಯಾ ಅಲ್ಲಾಹ  
ಅಭಿಷ್ಟ ಬುದ್ಧಿ ಕೆ ರಿಯ ಎತ್ತರಿಕ್ಕ ಅಜ್ಞ ಲಿವಿಂಗ್ ಹ್ಯಾ ದಿರಿ ಕೇರಿಕ್ಕ ಬುದ್ಧಿ ವಿಜಾಯ ಸೆತ್ತಣಾ ಹ್ಯಾ । (ಬಂಪುರುಖ್ವಾತ್)

ಎತ್ತರ ಶತ್ತಿನೆ ದರಂತಾವ್ಯೈ ಕೆಯೂ : ಯೆಹೆ ಬುಜುಗ್ರೆ ಕೊನ ಹ್ಯಾ ? ಉಸ ನೆ ಬಿತಾಯೂ :  
ಯೆಹ ನಬಿಯ್ಯೈ ಆವಿರುಭ್ರಮಾನ, ರಘಮತೆ ಆ-ಲಮಿಯಾನ, ಮುಹಮ್ಮದುರ್ಸೂಲುಲ್ಲಾಹ  
ಹ್ಯಾ । ಆಪ ಇಸ ಲಿಯ ತಶರಿಫ್ ಲಾಯ್ ಹ್ಯಾ ತಾಕ ತುಷ್ಹ್ದರೆ ಮುಸಲ್ಲಾನ  
ಪಡೋಸೇ ಕೋ ಜತ್ತೈ ವಿಲಾದತ ಮನಾನೆ ಪರ ಹ್ಯಾದೋ ಬ-ರ-ಕತ ಅತಾ ಘರಮಾಯೆಂ  
ದಿರ ಉನ ನೆ ಮುಲಾಕಾತ ಘರಮಾವ ನೀಜ ಇಸ ಪರ ಇಜ್ಞಾಹಾರೆ ಮುಸರ್ತತ ಕರೆಂ ।”  
ಯಹೂದನ ನೆ ಥಿರ ಪೊಭೂ : ಹ್ಯಾ ಆಪ ಕೆ ನಬೀ ಹ್ಯಾ ಮುರೀ ಬಾತ ಕಾ  
ಜವಾಬ ದೆಂಗೆ ? ಉಸ ನೆ ಜವಾಬ ದಿಯೂ : ಜೀ ಯಾಂ । ಇಸ ಪರ ಯಹೂದನ ನೆ ಸರಕಾರೆ  
ಆಲೀ ವಕಾರ ಹ್ಯಾ ಮುರೀ ಮಾರಾ । ಆಪ ಹ್ಯಾ ನೆ ಸರಕಾರ ನೆ ಸರಕಾರೆ  
ಜವಾಬ ಮೆ ಲಬ್ದೀಕ ಘರಮಾಯೂ । ವೋಹ ಬೆಹದ ಮು-ತಾಸ್ಸಿರ ಹುಯ್ಯಿ ದಿರ ಕಹನೆ  
ಲಗೇ : ಮ್ಯೈ ತೋ ಮುಸಲ್ಲಾನ ನಹೀ ಹೂಂ, ಆಪ ಹ್ಯಾ ನೆ ಥಿರ ಭೀ  
ಮುರ್ಖು ಲಬ್ದೀಕ ಕಹ ಕರ ಜವಾಬ ದಿಯೂ । ಸರಕಾರೆ ಮದೀನಾ, ಕರಾರೆ ಕಲೋಬೋ ಸೀನಾ  
ಬಿತಾಯೂ ಗಯೂ ಹ್ಯಾ ಕೆ ತೂ ಮುಸಲ್ಲಾನ ಹೊನೆ ವಾಲೀ ಹ್ಯಾ । ಇಸ ಪರ ವೋಹ ಬೆ  
ಸಾಹ್ಯ ಮಾರ ಉರೀ : ಬೆತಕ ಆಪ ನಬಿಯ್ಯೈ ಕರೀಮ, ಸಾಹಿಬೆ ಶುಲಕ ಅಜ್ಞೀಮ ಹ್ಯಾ,  
ಜೋ ಆಪ ಕೀ ನಾ ಘರಮಾನೀ ಕರೆ ವೋಹ ಹಲಾಕ ಹುವಾ ದಿರ ಜೋ ಆಪ ಕೀ ಕದ್ಮೋ  
ಮಂಜ್ಜೀಲತ ನ ಜಾನೆ ವೋಹ ಹಿಂಜಿಮೋ ಹಾಸಿರ (ಯೋನೀ ನುಕ್ಸಾನ ಉತಾನೆ ವಾಲಾ)  
ಹುವಾ । ಥಿರ ಉಸ ನೆ ಕಲಿಮುವ ಶಹಾದತ ಪಡೂ ।

ಅಬ ಉಸ ಕೀ ಆಂತಿ ಶುಲ ಗಯಿ ಜಿರ ವೋಹ ಸಚ್ಚಿ ದಿಲ ಸೆ  
ಮುಸಲ್ಲಾನ ಹೊ ಗಯಿ ಜಿರ ಉಸ ನೆ ಯೆಹ ತ್ಯೈ ಕರ ಲಿಯೂ ಕೆ ಸುಭ್ರೀ  
ಉತ ಕರ ಸಾರೀ ಪೂಂಜ್ಯೇ ಅಲ್ಲಾಹ ಪ್ರಿಂಗ್ ಕೆ ಪ್ರಾರೆ ದುಪುರುಬ  
ಹ್ಯಾ ಕೆ ಜತ್ತೈ ವಿಲಾದತ ಕೀ ಶುರೀ ಮೆ ಲಾಟಾ ದೂರಂಗೋ ಜಿರ  
ಶುಂಬ ನಿಂಯಾಜ್ ಕರೂಂಗೇ । ಜಬ ಸುಭ್ರೀ ಉರೀ ತೋ ಉಸ ಕಾ ತೋಹರ

ಭರತ್ಯಾನಿ ಮುಸ್ತಫಾ ಪ್ರಾಣಿಯನ್ನಿಲ್ಲ ಜಿಸಿ ಮುದು ಪರ ದರ್ಶಕ ಮರಡಣ ಯಥಾದ್ಯವಾರ ಬಳಾ ಆಳ್ವಿಕ ತಪಾಲ  
ಉಂಟಾಗಿ ನಿಂದಿಸಿಕೊಂಡಿರುತ್ತಾರೆ ಭರತ್ಯಾನಿ ಅಗ್ನಿ । (ತ-ಪರಿಷಿ)

دُعَاءُ الْمُؤْمِنِ الْأَمِينِ صَلَّى اللَّهُ تَعَالَى عَلَيْهِ وَسَلَّمَ  
امين بخواه النبي الامين صلي الله تعالى عليه وسلم

ಅಮದೆ ಸರಕಾರೆ ಸೇ ಭಾಲ್ಯತ ಮಂಯಿ ರಾಘವರ ವೈ

ಕ್ಕಾ ಭವೀರ್, ಕ್ಕಾ ಅಸಮ್, ಹರ ಸಮ್ಮ ಭಾಯ್ ನೂರ ವ್ಯೇ

(ಮಹಾರಾಜೀ ಪತ್ರಿಕೆಯ ಸಂಪನ್ಮೂಲ 476)

صَلَّى اللَّهُ تَعَالَى عَلَى مُحَمَّدٍ وَسَلَّمَ وَأَعْلَمَ بِهِ

ଦା'ପତେ ଜୁମ୍ବାମୀୟ ଛୈର ଜତ୍କୁ ବିଲାଦତେ

ಜ್ಯೋತಿಂಗ ಕುರಾನ್‌ನೇ ಸುನ್ನತ ಕೀ ಅಲಮಗೀರ ಗೈರ ಸಿಯಾಸೇ  
ತಹರೀಕ, ದಾ'ವತೆ ಇಸ್ಲಾಮೀ ಕಾ ಜತ್ತೆ ವಿಲಾದತ ಮನಾನೆಸ ಕಾ ಆಪನಾ ಎಕ ಮುನ್‌ಫರೀದ  
ಅಂದಾಜ ಹ್ಯೆ ದುಸ್ಯಾಯಾ ಕೆ ಬೆ ಶುಮಾರ ಮುಮಾಲಿಕ ಮೆ ದಾ'ವತೆ ಇಸ್ಲಾಮೀ ಕೆ ಜೀರೆ  
ಎಹತಿಮಾಮ ಈದೆ ಮೀಲಾದುನ್ನಬೀ ﷺ ಕೀ ಶಬ ಕೋ  
ಅಭೇದುಶಾನ ಇಜ್ತಿಮಾಏ ಮೀಲಾದ ಕಾ ಇನ್‌ಕಾದ ಮೋತಾ ಹ್ಯೆ । ಜಿರ ಗಾಲಿಬನ  
ದುಸ್ಯಾಯಾ ಕಾ ಸಬ ಸೆ ಬಡಾ ಇಜ್ತಿಮಾಏ ಮೀಲಾದ ಬಾಬುಲ ಮದೀನಾ ಕರಾಚೀ  
ಮೆ ಮೋತಾ ಹ್ಯೆ । ಇನ ಕೀ ಬ-ರ-ಕತೋಂ ಕೆ ಕ್ಯಾ ಕಹನೆ ! ಇಸ ಮೆ ಶಿಕ್ಷತ

ಘರಮಾನ ಮುಸ್ತಫಾ ಟ್ರೋಪಿಕ್ಸ್ ಮುರ್ಖ ವರ ದುರುದೆ ಪಾಕ ಕೇ ಕಸರತ ಕರ್ಮಣ ಬೆತಕ ಯೆತ  
ಹವ್ವಾರ ಲಿಂಗ ತಹಾರತ ಕ್ರಿ  
(ಅಭಿಂ ಯಾ'ಣ)

ಕರನೆ ವಾಲೆ ನ ಜಾನೆ ಕಿತನೆ ಹೀ ಖುಶ ನಸೇಬೋಂ ಕೇ ಜ್ಞಿಂದಗೇ ಮೆ ಮದನೀ  
ಇಂಕೆಲಾಬ ಬರಪಾ ಹೋ ಜಾತಾ ಹೈ | ಜುನಾಂಚಿ ಇಸ ಜ್ಞಿಮನ ಮೆ ಜಾರ ಮ-  
ನೀ ಬಹಾರೆಂ ಮುಲಾ-ಹಜ್ರಾ ಘರಮಾಜಯೆ :

### (1) ಗುನಾಹ ಕಾ ಇಲಾಜ ಮಿಲ ಗಯಾ

ಎಕ ಆಶಿಕೆ ರಸೂಲ ಕಾ ಸುಭ್ರೇ ಇಸ ತರಹ ಬಯಾನ ಹೈ : ಶಬ್ದ ಈದೆ  
ಮೀಲಾದುನ್ನಬೀ ಮ್ಲೋಬ್ರಾಹ್ಮಿಶ್ಲ (1426 ಹೀ) ಕೆ ಇಜ್ಞಿಮಾವ ಮೀಲಾದ ಮುನುಲಿಕಿದಾ  
ಕರ್ರೀ ಗ್ರಾಹಂಡ ಬಾಬುಲ ಮದೀನಾ ಕರಾಚೀ ಮೆ ಮುರೆ ಎಕ ತನಾಸಾ ಬೇ ನಮಾಜೀ  
ಟಿರ ಮಾಡಣ ನೌ ಜವಾನ ನೆ ಶಿರ್ಕತ ಕೇ, ಸುಭ್ರೇ ಬಹಾರಾಂ ಕೆ ಇಸ್ತಿಕಬಾಲ ಕೆ  
ವತ್ತ ದುರೂದೋ ಸಲಾಹು ಕೇ ಗೋಂಜ ಟಿರ ಮರಹಬಾ ಯಾ ಮುಸ್ತಫಾ  
ಮ್ಲೋಬ್ರಾಹ್ಮಿಶ್ಲ ಕೇ ಧೂಮ ಕೆ ದೌರಾನ ಉನ ಕೆ ದಿಲ ಕೇ ದುನಾಯಾ ಜ್ಞರೋ  
ಜಬರ ಹೋ ಗಯೆ, ನೆಕಿಯೋಂ ಕೇ ತರಪು ರಗಾಬತ ಟಿರ ಗುನಾಹೋಂ ಸೆ ನಫ್ರಾರತ  
ಕಾ ಜಜಬಾ ಮಿಲಾ, ಉನ್ನೋ ನೆ ಹಾಥೋಂ ಹಾಥ ನಮಾಜ ಕೇ ಪಾಬಂದೀ ಟಿರ  
ದಾಡೀ ಸಜಾನೆ ಕೇ ನಿಯ್ಯತ ಕೇ ಟಿರ ವಾಕೆಕ್ಕೆ ವ್ರೋಹ ನಮಾಜೀ ಟಿರ ಬಾ ರೀತ  
ಹೋ ಗಯೆ | ನೀಜ ಉನ ಕೆ ಅಂದರ ಎಕ “ಬುರಾಯಿ” ಕೇ ಆದತ ಥೀ ಜಿಸ ಕಾ  
ಟಿಕ್ಕೆ ಕರನಾ ಮುನಾಸಿಬ ನಹೀ, ಇಜ್ಞಿಮಾವ ಮೀಲಾದ ಕೇ ಬ-ರ-ಕತ ಸೆ ಮ್ಲಾಲ್‌  
ವ್ರೋಹ ಭೀ ದೂರ ಹೋ ಗಯೆ | ದೂಸರೆ ಅಲ್-ಫಾಜ್ ಮೆ ಯುಗಂ ಕಹಿಯೆ ಕೆ  
ಇಜ್ಞಿಮಾವ ಮೀಲಾದ ಮೆ ಶಿರ್ಕತ ಕೇ ಸಾದತ ಸೆ ಮರೀಜ್ ಇಸ್‌ಯಾಂ ಹೋ  
ಗುನಾಹೋಂ ಕಾ ಇಲಾಜ ಮಿಲ ಗಯಾ !

ಮಾಂಗ ಲೋ ಉನ ಕಾ ಗಮ ಮಾಂಗ ಲೋ  
ಚತ್ತೆ ರಪಮತ ನಿಗಾದೆ ಕರಮ ಮಾಂಗ ಲೋ  
ಮಾಸಿಯ್ಯತ ಕೇ ದವಾ ಲಾ ಜರಮ ಮಾಂಗ ಲೋ  
ಮಾಂಗನೆ ಕಾ ಮಜ್ಜಾ ಆಜ ಕೇ ರಾತ ಹೈ  
صَلَّى اللّٰهُ تَعَالٰى عَلٰى مُحَمَّدٍ

ಫರಮಾನೆ ಮುಕ್ತಭಾ ಪ್ರಾಯಃಕರ್ಯಾಲ್ಯ ಜೋ ಮಾಡು ಪರ ರೋಚೆ ಜಾಮಿತ ದುರೂದ ಶರೀರ ಪಡೆಗಳ ಮು ಕಿರುಮಾತ ಕಿ ದಿನ ಖಾಸ ಕೇ ರಥಾಂತ ಕರ್ಮಾಂಗಣ । (ಹಂಡಿಲ ಉಪಾಯಾಲ್ಯ)

## (2) ದಿಲ ಕಾ ಮೈಲ ಧೋ ದಿಯಾ

ನಾಥರ್ ಕರಾಚೀ ಕೆ ಎಕ ಇಸ್ಲಾಮೀ ಭಾಯಿ ಕಾ ತಹರಿರೀ ಬಯಾನ ಅಪನೆ ಅಂದಾಜು  
ಮೆ ಅಜ್ಞ ಕರತಾ ಮೂರಂ : ಮೂಹೆ ರಬೀಲುನ್ನೂರ ಶರೀಫ ಕೆ ಇಬ್ರಿದಾಯಿ ದಿನೋಂ  
ಮೆ ಬಾ'ಜ್ ಆಶಿಕಾನೆ ರಸೂಲ ನೆ ಮುರ್ಖು ಗುನಾಹೋಂ ಮೆ ಡೂಬೆ ಹುವ ಬೆ  
ಅಮುಲ ಇನ್‌ಸಾನ ಪರ ಇನ್‌ಫೀರಾದೀ ಕೋಶಿಶ ಕರತೆ ಮಂಯೆ ಕಕರೀ ಗ್ರಾಲುಂಡ  
ಬಾಬುಲ ಮದಿನಾ ಕರಾಚೀ ಮೆ ಮುನಾಳಕೆದ ಮೋನೆ ವಾಲೆ ದಾ'ವತೆ ಇಸ್ಲಾಮೀ  
ಕೆ ಇಜ್ತ್ಯಮಾವ ಮೀಲಾದ ಮೆ ಶಿಕ್ಷತ ಕೇ ದಾ'ವತೆ ದೀ | ಮೆರೀ ಖಿತ ಕಸ್ತೃತೀ ಕೆ  
ಮೈ ನೆ ಹಾಮೀ ಭರ ಲೀ, ಜಬ 12 ಏಂ ಶಬ ಆಯಿ ತೋ ಮೈ ಹಸ್ರಬೆ ವಾ'ದಾ  
ಇಜ್ತ್ಯಮಾವ ಮೀಲಾದ ಮೆ ಜಾನೆ ಕೆ ಲಿಯೆ ಮ-ದನೀ ಕಾಫಿಲೆ ವಾಲೋಂ ಕೆ ಸಾಧ  
ಬನ ಮೆ ಸುವಾರ ಹೋ ಗಯಾ | ಎಕ ಆಶಿಕೆ ರಸೂಲ ನೆ ಎಕ ಅದದ ಚಮಚಮ  
ನಾಮೀ ಮಿತಾಯಿ ಮೆ ಸೆ ತಕ್ರಿಬನ ತೀಸ್<sup>೩೦</sup> ಇಸ್ಲಾಮೀ ಭಾಯಿಯೋಂ ಮೆ ತೋಡ  
ತೋಡ ಕರ ಹುಕಡಿಯಾಂ ತಕ್ರಿಮ ಕೆ, ತಕ್ರಿಮ ಕರನೆ ವಾಲೆ ಕಾ ಮಹಬ್ತತ  
ಭರೂ ಅಂದಾಜು ಮೆರೆ ದಿಲ ಕೋ ಬಹೂತ ಭಾಯಾ | ಆಶೀರ ಕಾರ ಹಮೆ ಇಜ್ತ್ಯಮಾವ  
ಮೀಲಾದ ಮೆ ಪಂಹೂಚ ಗಯೆ | ಮೈ ನೆ ಜ್ಞಿಂದಗೀ ಮೆ ಪಹಲೀ ಬಾರ ಹೀ ಏಸೆ  
ರೂಹ ಪರವರ ಮನಾಭೀರ ದೆಹೀ ಧೇ, ಸಲಾಮೋ ಜೀರ ಮರಹಬಾ ಯೊ ಮುಸ್ತಫಾ  
ಅಬುಬಕ್ರು ಮೈ ಕೆ ಮರಕ್ಕೆಫ್ರನ್ನಾ ನಾರೋ ನೆ ದಿಲ ಕಾ ಮೈಲ ಧೋ ದಿಯಾ |  
ಅಬುಬಕ್ರು ಮೈ ಹಾಫೋಂ ದಾ'ವತೆ ಇಸ್ಲಾಮೀ ಕೆ ಮ-ದನೀ ಮಾಹೋಲ ಸೆ  
ವಾಬಸ್ತಾ ಹೋ ಗಯಾ | ಅಬುಬಕ್ರು ಅಬ ಜೆಹರೆ ಪರ ದಾಡೀ ಮುಬಾರಕ ಕೆ  
ಅನೋವಾರ ಜೀರ ಸರ ಪರ ಸಬ್ಬ ಸಬ್ಬ ಇಮಾಮಾ ಶರೀಫ ಕೇ ಬಹಾರ ಹೈ  
ನೀಜ ತಾ ದಮೆ ತಹರೀರ ಅಲಾಕಾಶ ಮುಶಾ-ವರತ ಕೆ ಖಾದಿಮ (ನಿಗರಾನ)  
ಕೇ ಹೈಸಿಯ್ತ ಸೆ ಸುನ್ನತೋಂ ಕೇ ಧೂಮೆ ಮಜಾನೆ ಕೇ ಸಾದತ ಮುಯಸ್ಸರ ಹೈ

ಭಾರತದಲ್ಲಿ ಮುಸ್ಲಿಮ್‌ರು ಅಂತರ್ರಾಷ್ಟ್ರೀಯ ಸಾರ್ಥಕ ಆಲುಂದಿರುತ್ತಾರೆ ಇವು ಕಾರಣ ಮುಸ್ಲಿಮ್‌ನಿಗೆ ದಿರಿದ್ದು ಮಾರ್ಪಣ ಪರ ದುರಳಿದೆ ಹಾಕ ನೀ ಹಾಡೆ । (ಉತ್ತರಾಂ)

ಆಂತರಿಕ ಹಿಂದಿನ ಮುದಾ ಮು-ದನೀ ಮಾಹೋಲ ವೈ ವೈ ಮುಸ್ಲಿಮ್‌ನಿಗೆ ಗೋಕ್ಕರ್ಮ ರಫ್ತಾ ಮು-ದನೀ ಮಾಹೋಲ ಯಾವಾಗು ಮುಸ್ಲಿಮ್‌ನಿಗೆ ಗೋಕ್ಕರ್ಮ ರಫ್ತಾ ಮು-ದನೀ ಮಾಹೋಲ

ಯಂತರಿನ ಮುಕದ್ದರ ಕಾ ವೋಹ ಹೈ ಸಿಕಂದರ  
ಜಿಸೆ ವೈರ ಸೇ ಮುಲ ಗಯಾ ಮು-ದನೀ ಮಾಹೋಲ

صَلَوَاعَلِ الْحَبِيبِ! صَلَّى اللَّهُ عَلَيْهِ وَسَلَّمَ

### (3) ಮೂರ ಕೇ ಬಾರಿತ

ಈದೆ ಮೇಲಾದುನ್ನಬೀ (ಸ.1417) ಕೋ ದೋಪಹರ ಕೇ ವಕ್ತ ಹರ ಸಾಲ ಶೀ ತರಹ ಭೋಧರ ಕೇ ನಮಾಜ ಕೇ ಬಾ'ದ ದಾ'ವತೆ ಇಸ್ಲಾಮೀ ಕೇ ಹಲೋಕಾ ನಾಭಿಮಾಂಬಾದ ಬಾಬುಲ ಮದಿನಾ ಕರಾಬೀ ಕಾ ಮು-ದನೀ ಜುಲೂಸ ಸರಾರ ಶೀ ಆಮದ ಮರಹಬಾ ಕೇ ನಾ'ರೆ ಲಗತ್ತಾ ದಿರಿ ಮತಹಬಾ ಯೋ ಮುಸ್ತಫಾ ಮುಸ್ಲಿಮ್ ಕೇ ಧೂಮೆ ಮಜಾತಾ ಸಡಕೋಂ ಸೇ ಗುಜರ ರಹಾ ಥಾ । ಜಗತ ಜಗತ ಜುಲೂಸ ರೋಕ ಕರ ಶು-ರಕಾ ಕೋ ಬಿತಾ ಕರ ನೆಕೀ ಶೀ ದಾ'ವತ ಪೆಶ ಶೀ ಜಾ ರಹೀ ಥೀ । ದರೀ ಅಸನಾ ಎಕ ಮುಕಾಮ ಪರ ಕಮೋ ಬೆಶ ದಸ<sup>10</sup> ಸಾಲಹ ಮು-ದನೀ ಮುನ್ಸೆ ನೇ “ನೆಕೀ ಶೀ ದಾ'ವತೆ” ಪೆಶ ಶೀ । ಜುಲೂಸ ಪರ ಸುಕೂತ ತಾರೀ ಥಾ । ಬಯಾನ ವಿತ್ತು ಹೋನೆ ಪರ ಎಕ ಶವ್ಯಿ ಉತ್ತಾ ಜೀರ ಪೂಭತಾ ಹುವಾ ನಿಗರಾನೆ ಹಲೋಕಾ ಕೇ ಪಾಸ ಪಂಕೂಬಾ, ಉಸ ಪರ ರಿಕ್ಷತ ತಾರೀ ಥೀ. ಕಹನೆ ಲಗಾ :“ಮೈ ನೇ ಅಪನೀ ಖಾಲೀ ಆಂತೊ ಸೇ ದೆಹಾ ಕೇ ದೌರಾನೆ ಬಯಾನ ಆಪ ಕೇ ನಹ್ತು ಮುನ್ಸೆ ಮುಬಲ್ಲಿಗ ಸಮೆತ ತಮಾಮ ಶು-ರಕಾವ ಜುಲೂಸ ಪರ ಮೂರ ಶೀ ಬಾರಿತ ಹೋ ರಹೀ ಥೀ । ಮುಖಫ ಶೀಜಿಯೆ ಮೈ ಗೈರ ಮುಸ್ಲಿಮ್ ಹೂಂ, ಮೆಹರಬಾನೀ ಕರ ಕೇ ಮುರ್ಖ ರುಷಿ ದಾಖಿಲೆ ಇಸ್ಲಾಮ ಕರ ಲೀಜಿಯೆ ॥” ಮರಹಬಾ ಕೇ ನಾ'ರೋ ಸೇ ಪಭಾ ರಾ ಸೀನಾ ದಹಲ ಗಯಾ । ಈದೆ ಮೇಲಾದುನ್ನಬೀ ಕೇ ಮು-ದನೀ ಜುಲೂಸ ಶೀ ಆ-ಜ್ಞಮುತ ಜೀರ ದಾ'ವತೆ ಇಸ್ಲಾಮೀ ಶೀ ಬ-ರ-ಕತ ಮು-ದನೀ

ಖರಮಾನ ಮುಸ್ತಫಾ ಪ್ರಾರ್ಥನೆಯಲ್ಲಿ ಜಸನೆ ಮುರ್ಖ ದರ ಯೋಚೆ ಜವಮಾನ ಮೇ ಸೀ ಡಾರ ದುರೂದಿ ಹಾಕ ಪಡು ಉತ್ತರ ದೇನೀ ಸೀ ಸೂಲ ಕೆ ಗುಂಪಾಪ ಮುಖಭ ಹೋರಂಗೆ ! (ಇಂಜುಲ ಉಮ್ಮೆಲಿ)

ಬಹಾರ ದೇಶಿ ಕರ ಶೈತಾನ ಸರ ಪೋಟ ಕರ ರಹ ಗಯಾ ! ದಾಖಿಲ ಇಸ್ಲಾಮು ಹೋನೆ ಕೆ ಬಾ'ದ ಪೋಹ ಶಶಿ ಯೀಹ ಕಹತಾ ಹುವಾ ಚಲ ಪಡು ಕೆ بِسْمِ اللّٰهِ الرَّحْمٰنِ الرَّحِيْمِ ! ಮೈ ಅಪನೆ ಖಾನದಾನ ಮೆ ಜೂ ಕರ ಇಸ್ಲಾಮು ಕೇ ದಾ'ವತ ಪೆಶ ಕರೂಂಗಾ ! ಜುನಾಂಚೆ ಉಸ ನೆ ಏಸಾ ಹೀ ಕಿಯಾ ಸೀರ ಉಸ ಕೇ ಇನ್‌ಫುರಾದೀ ಕೋಶಿತ ಕೇ ಬ-ರ-ಕತ ಸೆ ಉಸ ಕೇ ಬಿಎಂ ಸೀರ ತೀನು<sup>3</sup> ಬಚ್ಚೆ ನೀಜ ಉಸ ಕೆ ವಾಲಿದ ಸಾಹಿಬ ದೀನೆ ಇಸ್ಲಾಮು ಕೆ ದಾಮನ ಮೆ ಆ ಗೆ !

ಈದೆ ಮೀಲಾದುನ್ನಬೀ ಹೈ ದಿಲ ಬಡಾ ಮಸರೂರ ಹೈ  
ಈದ ದೀವಾನೊಂ ಕೋ ತೋ ಬಾರಹ ರಬೀಲಾನ್ನೂರ ಹೈ  
ದರ ಮಲಕ ಹೈ ಶಾದಮಾ ಖಿಶ ಆಜ ದರ ಇಕ ಮಾರ ಹೈ  
ಹಾಂ ಮಗರ ಶೈತಾನ ಮತ ದೂ-ಫೂ ಬಡಾ ರಂಜೂರ ಹೈ

صَلَوٰاتٌ عَلٰى الْخَتِيبِ! صَلَّى اللّٰهُ تَعَالٰى عَلٰى مُحَمَّدٍ

#### (4) ಆಜ ಭೀ ಜಲ್ಲಾವೇ ಆಮು ಹೈ

ಎತ್ತ ಆಶೀಕೆ ರಸೂಲ ಕಾ ಕುಭ ಇಸ ತರಹ ಬಯಾನ ಹೈ : ಶಬೆ ಈದ ಮೀಲಾದುನ್ನಬೀ ಮುಖ್ಯ ಪ್ರಾರ್ಥನೆ ಕರಿ ಗ್ರಾಹಣದ ಬಾಬುಲ ಮದೀನಾ ಕರಾಬೀ ಮೆ ದಾ'ವತೆ ಇಸ್ಲಾಮೀ ಕೇ ತರಪ್ಪ ಸೆ ಮುನಾಫಿದ ಕದಾರ ಬಡೀ ರಾತ ಕೆ ಗಾಲಿಬನ ದುನ್‌ಯಾ ಕೆ ಸಬಿ ಸೆ ಬಡೆ ಇಜ್ತೆಮಾವ ಮೀಲಾದ ಮೆ ಹಮು ಜಂದ ಇಸ್ಲಾಮೀ ಭಾಯಿ ಹಾಜೀರ ಮಯಿ ! ಬರ ಸಬೀಲೆ ತಜ್ಞಕರಾ ಎತ್ತ ಇಸ್ಲಾಮೀ ಭಾಯಿ ಕಹನೆ ಲಗೆ : ದಾ'ವತೆ ಇಸ್ಲಾಮೀ ಕೆ ಇಜ್ತೆಮಾವ ಮೀಲಾದ ಮೆ ಪಹಲೆ ಕಾಫೀ ರಿಕ್ತತ ಮುವಾ ಕರತೀ ಧೀ ಅಬ ಪೋಹ ಬಾತ ನಹೀ ರಹೀ ! ಯೆಹ ಸುನ ಕರ ದೂಸರಾ ಬೋಲಾ ; ಯಾರ ! ಆವ ಕೇ ಯಾಹಂ ಭೂಲ ಹೋ ರಹೀ ಹೈ. ಇಜ್ತೆಮಾವ ಮೀಲಾದ ಕೇ ಕೈಫಿಯತ ತೋ ಪೋಹೀ ಹೈ ಮಗರ ಹಮಾರೆ ದಿಲೋಂ ಕೇ ಕೈಫಿಯತ ಪಹಲೆ ಕೇ ಸೀ ನಹೀ ರಹೀ, ಜ್ಯಕ್ತೆ ರಸೂಲ ಭೂಲಾ

ಧರಮಾನ ಮುಸ್ಲಿಂಗಳು ಜೀವನ ಕಾಳಿ ಮೆ ಮುರ್ಖ ಪರ ದುರುದೆ ವಾಕ ಲಿಪಿ ಹೋ ಜಬ ತಕ ಮೆರು ನಾಮ ಉಸ ರಹೇಗಳ ಫಿರಿತೆ ಉಸ ಕೆ ಲಿಯೆ ಇಸಿಫಾರ ಕರೆ ರಹಂಗಿ ! (ತ-ಬರಬಿ)

ಕೃಸೆ ಬದಲ ಸರತಾ ಹೈ ಹಮಾರೀ ಜೀವನಿಯ್ಯತ ತಬದೀಲ ಹೋ ಗಯಿ ಹೈ ! ಅಗರ ಆಜಿ ಭೀ ಹಮು ತಂಕೇದ ಕೇ ಶ್ರೀ ವಾದಿಯೋಂ ಮೆ ಭಟಕನೆ ಕೆ ಬಜಾಯಿ ಬಸದ ಅಕೇದತ್ತ ತಾಜದಾರೆ ರಿಸಾಲತ صلی اللہ علیہ و آله و سلم ಕೆ ಹಸೇನ ತಸವ್ವರ ಮೆ ಡೂಬ ಕರ ನಾ'ತ್ತ ತರಿಷ್ಣ ಸುನೆ ಹೋ سَمْدِي شَاء اللّهُ مَا شَاء ಕರಮ ಬಾಲಾವ ಕರಮ ಹೋಗಾ | ಪಹಲೆ ಇಸ್ಲಾಮೀ ಭಾಯಿ ಕಾ ಶ್ರೀತಾನ ವಸ್ತೋವಸೋ ಪರ ಮಬನೀ ಗ್ರೇರ ಜಿಮ್ಮಾದಾರಾನಾ ಎ'ತಿರಾಜ ಅಗಚೇ ಕದಮೋಂ ಕೋ ಮು-ತಭಿಲ್ ಜಳ ಕರ ಕೆ, ಚೋರಿಯ್ಯತ ದಿಲಾ ಕರ ಇಜ್ಜ್ತಮಾವ ಮೀಲಾದ ಸೆ ಮಹರೂಮ ಕರ ಕೆ ವಾಪಸ ಫುರ ಪಂಹಳಚಾನೆ ವಾಲಾ ಥಾ ಪುಗರ ದೂಸರೆ ಇಸ್ಲಾಮೀ ಭಾಯಿ ಕಾ ಜವಾಬ ಸದ ಕರ್ಯೋಡ ಮರಹಬಾ ! ಕೆ ವೋಹ ನಥಸೆ ಲವ್ವಾಮಾ ಕೋ ಜಗಾನೆ ವಾಲಾ ಶ್ರೀತಾನ ಕೋ ಭಗಾನೆ ವಾಲಾ ಥಾ | ಜುನಾಂಚೆ ವೋಹ ಜವಾಬೆ ಬೀಸ್ವಾಬ ತಾಸೀರ ಕಾ ತೀರ ಬನ ಕರ ಮೆರೆ ಜಿಗರ ಮೆ ವೈವಸ್ತ ಹೋ ಗಯಾ ಮೈ ನೆ ಹಿಮ್ಮತ ಕೇ, ಕದಮು ಉತ್ತಾವ ದಿರ ಇಜ್ಜ್ತಮಾವ ಮೀಲಾದ ಕೆ ವಸ್ತ ಮೆ ಜಾ ಪಂಹಳಚ ದಿರ ಆಶಿಕಾನೆ ರಸೂಲ ಕೆ ಅಂದರ ಜಮ ಕರ ಬೈತ ಗಯಾ ದಿರ ನಾ'ಹೋಂ ಕೆ ಮಕ್ಕಿಫ ನಗ್ರಮೋಂ ಮೆ ಹೋ ಗಯಾ | ಸುಭ್ರೇ ಸಾದಿಕ ಕಾ ಸುಹಾನಾ ವತ್ತ ಕರೀಬ ಆಯಾ, ತಮಾಮ ಆಶಿಕಾನರ ರಸೂಲ ಸುಭ್ರೇ ಬಹಾರಾಂ ಕೆ ಇಸ್ಕಿಬಾಲ ಕೆ ಲಿಯೆ ಲಿಡೆ ಹೋ ಗ್ಲ, ಇಜ್ಜ್ತಮಾವ ಪರ ಎಕ ವಜ್ಞ ಸೂ ತಾರೀ ಥಾ, ಹರ ತರಫ ಮತಹಬಾ ಕೇ ಧೂಮೆ ಮಚೇ ಥೀ, ಶಾಹ ಹೈರೂಲ ಅನಾಮ ಮುಸ್ತಿಲ್ صلی اللہ علیہ و آله و سلم ಕೇ ಬಾರಗಾಹ ಬೆಕಸ ಪನಾಹ ಮೆ ದುರೂದೋ ಸಲಾಮ ಕೆ ಗುಲದಸ್ತೇ ವೆಶ ಕಿಯೆ ಜಾ ರಹೆ ಥೀ, ಆಶಿಕಾನೆ ರಸೂಲ ಕೇ ಅಂಹೋಂ ಸೆ ಸೈಲೆ ಅಶಕ ರವಾಂ ಥೀ, ಹರ ತರಫ ಸೆ ಆಹೋಂ ದಿರ ಸಿಸಿಕಂಹೋಂ ಕೇ ಆವಾಝೆ ಆ ರಹೀ ಥೀ, ಮುರ್ಖ ಪರ ಭೀ ಅಭೇಬ ಕೈಫೋ ಮಸ್ತಿ ತಾರೀ ಥೀ, ಮೇರೀ ಗುನಹಾರ ಆಂಹೋಂ ನೆ ಹರ ತರಫ ಹಲ್ಲಿ ಹಲ್ಲಿ ಬುದಂಘಾಂ ಪೆರ ಮಿತರ ಗೊಂದಾರ ಘವಾರ ಬಂಧು ದೆಮೀ, ಗೋಯ್ಯಾ ಸುಬೆ ಕಾ ಸಾರಾ ಇಜ್ಜ್ತಮಾತ ಬಾದೆ ರಹಂತ ಮೆ ನಹಾ ಥಾ, ಮೈ ಸರ ಕೇ ಅಂತೆ ಬಂದ ಕಿಯೆ ಹ್ಯಾರೆ ಹ್ಯಾರೆ ಆಂ ಕೆ ಹಸೇನ

ఖరచూనే ముస్తా ముస్తా ముస్తా పర రేజె డమూల చోస్ సో చూర దురుదె వాస వాస లుగు కి దేవా సో సూల కి గులాక ముపాథ తోడో : (కండంల లామ్ముల)

తసప్పూర మే గుము దురూధో సలాము పదనే మే మతోగూల థా । యకాయిక దిల కే ఆంపే మొల గంయి, సచ కహతా మోం, జీస కా జత్తే విలాదత మనాయా జా రచా థా ఉసే తహనశాహే ఉముము, నూరే ముజస్సుము, నబియ్యే మోహతతము, రసూలే ముహతతము, కబీబే రబ్బై అకరము, శాహే బనీ ఆదము స్లీలులు నే ముర్ము సరపా గునాహగార వ మజ్జావారే జ్ఞము పర కరము బాలావ శరము ఘరమూ దియా జీర ముర్ము అపనూ జలవె జ్యేషా దియా దియా, سُلَيْمَانُ مُحَمَّدٌ دِيْدَارِيْ ముస్తా ముస్తా సో కలేజా తండూ హో గయా । వాకేతో ఉస ఇస్లామీ భాయి నే బిలకుల సచ కహా థా కి దావత ఇస్లామీ కా ఇజ్హిమూవ ఏలాద తో హసబే సాబిక సోఇ వ రిక్షత వాలా హో హై మగర హమారీ అపనీ క్షేఫియ్యత బదల గయి హై అహర హమ ము-తవజ్జీ రహ తో ఆజ భీ ఉన కే జలవే ఆమ హై :

ఆంధి వాలా తో జోఎసు కా కొండా దేయే దీదు కోర క్కు ఆఱ నుండి దేయే

కోయి ఆయా నా కే ఊరా గాయా, కోయి ఉపై భర భీ న వా సు

యీవ బిడే కరమ కే హై ఫైసలే యే బిడే నసీబ కే బాత హై

حَسْنُوا أَقْلَ الْخَبِيبٍ | صَلَّى اللَّهُ تَعَالَى عَلَى مُحَمَّدٍ

“మరహబొ యో ముస్తా” కే బారహ హురూఫ కే నిసబ్బు సే జత్తే విలాదత కే 12 ము-దనీ ఘోల



జత్తే విలాదత కే శ్ముతీ మే మస్జిదోం, ఫ్రోం, దుకానోం జీర సువారింయోం పర నిఇఱ అపనే మహల్లీ మే భీ సబ్బ సబ్బ పరజెము లహరాయియే, శిఖిబ జురాగాం కేజియి, అపనే ఘర పర కము అఱ కము

ಫರಮಾನ ಮುಸ್ತಫಾ ಮುಸ್ಲಿಂ ಹಿಂದು ಪಿಠಾನೆ ಕಾಬಿಲ ಮುಸ್ತಫಾ ಪರ ಯಾರುವ ಸಾಕ ರಿಖ ತೋ ಜುಬ ತಕ  
ಮುರಾ ನಾಮ ಶಾಸ ರಹೇಗಾ ಥಿರ್ತೆ ಉಸ ಕೆ ರಿಂದೆ ಇಸ್ಲಾಫಾರ ಕಳಕ ರಹಂಗಿ । (ತ-ಬರಾವಿ)

ಬಾರಹ ಬಲ್ಲ ತೋ ಜುರೂರ ದೋಷನ ಕೇಜಯಿ । ರಬೀಉನ್ಮೌರ ತರೀಥ ಕೇ ಬಾರಹಮೋ  
ರಾತ ಹುಸೂಲೆ ಸಪಾಬ ಕೇ ನಿಯ್ಯತ ಸೆ ಉಚ್ಚಮಾಬ ಜೆಹ್ಮೋ ನಾತ ಮೆ ಶಿಕ್ಷತ  
ಕೇಜಯಿ ಡಿರ ಸುಷ್ಟೆ ಸಾದಿಕ ಕೆ ವಕ್ತ ಸಭ್ಯ ಸಭ್ಯ ಪರಚಮ ಉತಾಯಿ ದುರೂದೋ  
ಸಲಾಮ ಪಡತೆ ಹುಯಿ ಅಶಕಬಾರ ಆಂಹೋಂ ಕೆ ಸಾಥ ಸುಷ್ಟೆ ಬಹಾರಾಂ ಕಾ  
ಇಸ್ತಿಕಬಾಲ ಕೇಜಯಿ । 12 ರಬೀಉನ್ಮೌರ ತರೀಥ ಕೆ ದಿನ ಹೋ ಸಕೆ ತೋ ರೋಜಾ  
ರವಿ ಲೀಜಯಿ ಕೆ ಹಮಾರೆ ಪ್ಯಾರೆ ಆಕಾ ಮಕ್ಕೀ ಮ-ದನೀ ಮುಸ್ತಫಾ  
ಸ್ಲಾಲಿ ಗ್ಲೈ ರೀಲ ತರೀಥ ಕೋ ರೋಜಾ ರವಿ) ಕರ ಅಪನಾ ಯೋಮು  
ವಿಲಾದತ ಮನಾತೆ ಧೆ । ಜ್ಯೇಸೆ ಕೆ ಹಜ್ರರತೆ ಸಯ್ಯದುನಾ ಅಬೂ ಕತಾದಾ  
ಸ್ಲಾಲಿ ಗ್ಲೈ ರೀಲ ಘರಮಾತೆ ಹೈ : ಬಾರಗಾಹೆ ರಿಸಾಲತ ಮುರು ಪರ  
ಮೇ ಹೀರ ಕೆ ಬಾರೆ ಮು ದರಯಾಫ್ತ ಕಯಾ ಗಯಾ ತೋ ಇತಾರದ ಘರಮಾಯಾ:  
“ ಇಸೇ ದೀನ ಮೇರೀ ವಿಲಾದತ ಹುಯಿ ಡಿರ ಇಸೇ ದೋಜ ಮುರು ಪರ  
ವಹೀ ನಾಜಿಲ ಹುಯಿ । ” (صحيح مسلم من ٥٩١ حديث ١١١) (ಶಾರೀಹ ಸಹೀಹ  
ಬುಖಾರೀ ಹಜ್ರರತೆ ಸಯ್ಯದುನಾ ಇಮಾಮ ಕಸ್ತಲಾನೀ ಖಿಫ್ರ ಘರಮಾತೆ  
ಹೈ : “ ಡಿರ ವಿಲಾದತೆ ಬಾ ಸಲದತ ಕೆ ಅಯ್ಯಾಮ ಮೆ ಮಹಿಳೆ ಮೀಲಾದ ಕರನೆ  
ಕೆ ವಿವಾಸ ಸೆ ಯೆಹ ಅಮ್ಮ ಮುಜರ್ಬ (ಯಾನೀ ತಜರಿಬಾ ತುದಾ) ಹೈ ಕೆ ಇಸ  
ಸಾಲ ಅಮ್ಮೋ ಅಮಾನ ರಹತಾ ಹೈ ಸಟಿರ ಹರ ಮುರಾದ ಪಾನೆ ಮೆ ಜಲ್ಲೀ ಆನೆ  
ವಾಲೀ ಮುತ್ತೀ ವಿಬರೀ ಹೋತೀ । ಅಲ್ಲಾಹು ಗ್ರಂಜ್ಲು ಉಸ ತವ್ವಿ ಪರ ರಹಮತ  
ನಾಜಿಲ ಘರಮಾಬ ಜಿಸ ನೆ ಮಾಹೆ ವಿಲಾದತ ಕೇ ರಾತೋಂ  
ಕೋ ಕುದ ಬನಾ ಲಿಯಾ । ” (مواهد لتبه ج ١ ص ١٤)



ಓಂಬತ್ತಲ್ಲಾಹ ತರೀಥ ಕೆ ಸ್ನಾ (MODULE) ಮೆ ಲೀಗ್‌ಅಂತಿ ಕೋ ಗುಡಿಯೋಂ  
ಕಾ ತವಾಪ ದಿಖಾಯಾ ಜಾತಾ ಹೈ, ಯೆಹ ಗುನಾಹ ಹೈ । ಇಮಾನೆಲ

ಜಾಹೀರಿಯತ ಮೆ ಕಾ'ಬಪುಲ್ಲಾಹ ಶರೀಫ ಮೆ ತೀನ ಸೌ ಸೂರ್ಯ<sup>360</sup> ಬುತ ರವೆ ಹುಯೆ ಭೇ, ಹಮೂರೆ ವ್ಯಾರೆ ಜೀರ ಮೀರೆ ಮೀರೆ ಆಕಾ ಸ್ಲಾಲಿಲಿಯಲ್ಲಿ ನೆ ಪ್ರತ್ಯಹ ಮಹ್ಯ ಕೆ ಬಾ'ದ ಕಾ'ಬಪುಲ್ಲಾ ಮುಕರೆಫಾ ಕೋ ಬುತೋಂ ಸೆ ಪಾಕ ಘರಮಾ ದಿಯೂ | ಲಿಹಾಭಾ ನಸ್ಕೆ ಮೆ ಭೀ ಬುತ (ಗುಡಿಯೂಂ) ನಹೀ ಹೋನೆ ಜಾಹೀರೆ, ಇಸ ಕೇ ಜಗತ ಪ್ರಾಸ್ತಿಕ ಕೆ ಘೂಲ ರವೆ ಜಾ ಸಕತೆ ಹೈ | (ತವಾಫೆ ಕಾ'ಬಾ ಕೆ ಮಂಜರ ಕೇ ತಸ್ವೀರ ಜಿಸ ಮೆ ಚೆಹರೆ ವಾಜೀವ ನಜರ ನಹೀ ಆತೆ ಉಸ ಕೋ ಮುಸ್ಸಿದ ಯಾ ಘರ ವರ್ಗ್ಯಾ ಮೆ ಲಾಣಾ ಜಾಖಣ ಹೈ, ಹಾಂ ಜಿಸ ತಸ್ವೀರ ಕೋ ಇಮೀನ ಪರ ರಶಿ ಕರ ಏಡೆ ಏಡೆ ದೆಖಿನೆ ಸೆ ಚೆಹರೂ ವಾಜೀವ ನಜರ ಆಯೆ ಉಸ ಕಾ ಅವೆಭಾ ಕರನಾ ನಾ ಜಾಖಣ ವ ಗುನಾಹ ಹೈ |)

3 ಏಕ "ಬಾಬ" (GATE) ಲಗಾನಾ ಜಾಜಭ ನಹೀ ಜನ ಮೇರ ವರ್ಗೈರ  
ಬನೆ ಹುಯ್ಯ ಹೋ । ಜಾನದಾರೋಂ ಕೇ ತಸಾವೀರ ಕೇ ಮಜ್ಜಮ್ಮತ ಮೇ ದೋ  
ಅಹಾದಿಸೆ ಮುಢಾ-ರಕಾ ಪಡಿಯ್ಯ ದಿರ ಹೊಫೆ ಷಿಂದಾ ವಂದಿ ಸೇ ಲರಜೆಯ್ಯೆ :  
(1) (ರಹಮತ ಕೆ) ಫರಿತ್ತು ಉಸ ಘರ ಮೇ ಧಾರೀಲ ನಹೀ ಹೋತೆ ಜೆಸ ಘರ ಮೇ  
ಕುತ್ತಾ ಯೂ ತಸ್ವೀರ ಹೋ । (۱۰۴ حديث معاذ) (2) ಜೋ ಕೋಯ್ಯಿ  
(ಜಾನದಾರ ಕೇ) ತಸವೀರ ಬನಾವಗೂ ಅಲ್ಲಾಹ ತಾಲೂ ಉಸ ಹೋ ಉಸ ವಕ್ತ ತಕ  
ಅಭಾಬ ದೆತಾ ರಹಗೂ ಜಬ ತಕ ಉಸ ತಸ್ವೀರ ಮೇ ರೂಹ ನ ಘೂಂಕ ದೆ ದಿರ  
ವೋಹ ಉಸ ಮೇ ಕಭೀ ಭೀ ರೂಹ ನ ಘೂಂಕ ಸಕೆಗೂ । (۱۰۵ حديث معاذ)

**4** ಜತ್ತೆ ವಿಲಾದತ ಈ ಶುರೀ ಮೆ ಬಾ'ಜ ಜಗತ್ ಗಾನೆ ಬಾಜೆ ಬಜಾಯ ಜಾತೆ  
ಹೈ ವಿಸಾ ಕರನಾ ಶರಾಂ ಗುನಾಹ ಹೈ । ಇಸ ಸಲಸಿಲೆ ಮೆ ದೋ<sup>2</sup>  
ರಿವಾಯತ ಪೆಶೆ ಶಿದಮಾತ ಹೈ : (1) ಸರಕಾರೆ ವುದೀನಾ  
ರಿಲ್ಯಾಂಡ್ ನೆ ಘರಮಾಯ್ಯಾ : “ಮುರ್ದು ಡೋಲ ಸಿರ ಬಾಂಸರೀ

ಫರಂಡನ್ ಮುಕ್ಕಣ ಸ್ಟ್ರೋಮ್‌ಲೆಸ್‌ಪಿಯರ್‌ ಮುದ್ರೆ ರಾ ಶಾಸತ ನಿ ಹಂಡಿ ಡಾಕ ವಾಲ್ಯೂ ದರೆ ಬುದ್ದುರು ಮುಂದು  
ಬರ ಹಂಡಿ ಹಾಕ ಕರುವ ಮುಕ್ಕಣ ಗ್ರಹಿತಿಗಳನ್ನು ಕಿರಿಯ್ ಮೂರ್ ಕೆರತ ತ್ವರಿತ (ಹಂಡಿ ನೀರು)

(2) (فِرْنَسُ الْأَخْبَارُ ۚ ص ۸۲: حِبْطَةٌ)

**5** ನಾ'ತೆ ಹಾಕ ಈ ಕೆಸಿಟೆಂ ಬೆರಕ ಚಲಾಯಿಯೆ ಮಗರ ಧೀಮೀ ಅವಾಜ್ ಮೆ ಜಿರ ಇನ ಎಹತಿಯಾತ ಕೆ ಶಾಥ ಕೆ ಕಸೀ ಇಬಾದತ ಕರನೆ ವಾಲೆ, ಸೋತೆ ಹುಲ ಯಾ ಮರೀಜ್ ವರ್ಗ್ಯಾ ಮೋ ತಕಾಲೀಫ್ ನ ಹೊ ನೀಜ್ ಅಭಿನ ವ ಅವಶಾತೆ ನಮಾಜ್ ಕೇ ಬೀ ರಿಇಯತ ಕೇಜಿಯೆ । ಜಿರತ ಈ ಅವಾಜ್ ಮೆ ನಾ'ತ ಕೇ ಕೆಸಿಟ ಮತ ಚಲಾಜಯೆ)

**6** ಗಲ್ಲಿ ಯಾ ಸದಕ ವರ್ಗೀರಾ ಕೇ ಇಮೀನ ಪರ ಇಸ ತರಹ ಸಜಾವಟಿ ಕರನಾ,  
ಪರದ್ವಂ ಗಾಡನು ಜಿಸ ಸೆ ರಾಸ್ತು ಚಲನೆ ದಿರ ಗಾಡಿ ಚಲಾನೆ ವಾಲೆ ಮುಸಲ್ಲಾನ್ನೋ  
ಕೋ ತಕಲೀಫು ಹೋ, ನಾ ಜಾಷಣ ತ್ಯೇ ।

**7** ಚರಾಗಾಂ ದೆವಿನೆ ಕೆ ಲಿಯ್ ಡಿರಕ್ಟೋರ್ ಕಾ ಅಜನಬೀ ಮದ್ದೋಂ ಮೆ ಬೀ ಪದ್ಭಾರ ನಿಕಲನಾ ಹರಾಮು ವ ಶಮ್ರಣಾಕ ನೀಳ್ಜ ದಾ ಪದ್ಭಾರ ಡಿರಕ್ಟೋರ್ ಕಾ ಭೀ ಮುರ್ವುಜ್ಞಾ ತಂದಾಜ್ ಮೆ ಮದ್ದೋಂ ಮೆ ಇವ್ವಿಲಾತ (ಯಾನೀ ಖಲತ ಮಲತ ಮೇನಾ) ಇಂತಿಹಾಯಿ ಅಫ್ಸೋಸ ನಾಕ ಹೈ | ನೀಳ್ಜ ಬಿಜಲೀ ಕೇ ಬ್ರೋರೀ ಭೀ ನಾ ಜಾಷ್ಜ್ ಹೈ | ಲಿಂಜಾಭ್ರಾ ಇಸ್ ಸಿಲಸಿಲೆ ಮೆ ಬಿಜಲೀ ಘರಾವಮು ಕರನೆ ವಾಲೆ ಇದಾರೆ ಸೆ ರಾಬಿತ್ತು ಕರ ಕೆ ಜಾಷ್ಜ್ ಭರಾಲೆ ಸೆ ಚರಾಂಗ್ರಾ ಕೇ ತರಕೀಬ ಬನಾಜಯ್ಯಾ ಇದಾರೆ ಸೆ ರಾಬಿತ್ತಾ ಕರ ಕೆ ಜಾಷ್ಜ್ ಭರಾಲ ಸೆ ಚರಾಂಗ್ರಾ ಕೇ ತರಕೀಬ ಬನಾಜಯ್ಯಾ ಒಂಲೂಸೆ ಮೀಲಾದ ಮೆ ಹತ್ತುಲ ಇಮುಕಾನ ಬಾ ವೃಜ್ಞಾ ರಹ್ನಿಯೆ, ನಮ್ಮಾಜ್ ಬಾ ಜಮಾತ ಕೇ ಪಾರಂದೀ ಕಾ ಖಿಯಾಲ ರಶೀಯೆ | ಆತಿಕಾನೆ ರಸೂಲ ನಮ್ಮಾಜ್ ಕೇ ಜಮಾತ ತರ್ಕ ಕರನೆ ವಾಲೆ ಸಹ್ಯೇ ಹುವಾ ಕರತೆ |

ಜೂಲೈಸೆ ಮೇಲಾದ ನ ಮೇ ವೈಳಣಿ ಗಳಿಗೆ ಕೀರ್ತಿ ಉಂಟು ಗಳಿಗೆ ಮತ್ತು ಲಾಜಯೆ ಹ

ಭರವುನೇ ಮುಕ್ತಾಂಶು ತ್ರಿಷ್ಣಾಂಶುಮಾಲೆ ಜೀಗ ಕೆ ಹಾಗ ಮೂರು ಇತ್ಯಾ ಮುಹಾ ಹಿರಿ ಯಾದು  
ಶರೀರ ಸು ವಡಾ ಉಸೆ ನೇ ಒಧಾ ಈ ! (ಇಂಗ್ಲಿಷ್‌ನಲ್ಲಿ)

ಫೋರೆ ಸೀರೆ ಉಗಂಟೆ ಕೆ ಪೇಶಾಬ ಸೀರೆ ಲೀಡ ಸೇ ಅರ್ಥಿಕಾನೆ ರಸೂಲ ಕೆ ಕಪಡೆ  
ವಗ್ರೀರಾ ಪಲೀಡ ಹೋನೆ ಕಾ ಅಂದೆತೂ ರಹತಾ ಹೈ !

**10.** ಜೂಲೂಸ ಮು "ಲಂಗರೆ ರಸಾಳಲ" ಚಲಾಜ್ಯಯೆ ಯಾ"ನೀ ಮತ್ತು-ಬ-ತುಲ  
ಮದೀನಾ ಕೆ ಮತ್ತೊಂದು ರಿಷಾಲೆ ಸೀರೆ ಮು-ದನಿ ಘೂಲೋಂ ಕೆ ಮುಹ್ಮಲಿಫು ಚೆಂಫಲೆಟು  
ನೀಜು ಸುನ್ನತ್ತೇಲೆಂ ಭರೆ ಬಯಾನಾತೆ ಈ V.C.D.s ವಗ್ರೀರಾ ಖೂಬ ತಕ್ಸಿಮುಕ್ಕೇಜಿಯೆ  
ಕೇಜಿಯೆ ನೀಜು ಥಲ ಸೀರೆ ಅನಾಜ ವಗ್ರೀರಾ ತಕ್ಸಿಮು ಕರನೆ ಮು ಭೀ ಫೇಕನೆ ಕೆ  
ಬಜಾಬ ಲೋಗೋಂ ಕೆ ಹಾಥ್ಯೋಂ ಮು ದಿಂಜಿಯೆ, ಜ್ಞಮೀನ ಪರ ಗಿರನೆ ಬಿಂಬಿನೆ  
ಸೀರೆ ಕದಮೋ ತಲೆ ಕುಚಲನೆ ಸೇ ಇನ ಈ ಬೆ ಹುರಮತೀ ಹೋತೀ ಹೈ !

**11.** ಇತಿತ್ತಲ ಅಂಗೇಜ್ ನಾರೆ ಚಾಜ್ಜೆ ಮರ ವಾರ ಜೂಲೂಸೆ ಮೀಲಾದ ಕ್ಷೋ ಮುಂತಿರ  
ಕರ ಸಕ್ಕಿ ಹೈ, ಮರ ಅಮನ ರಹನೆ ಮು ಆಪ ಈ ಅಪನೀ ಭೂಲಾಯಿ ಹೈ !

**12.** ಖುದಾ ನ ಬ್ರಹ್ಮಸ್ತಾ ಅಗರ ಕಹಿಂ ಹಲಕಾ ಘುಲಕಾ ಘಫರಾವ ಹೋ ಭೀ ಜಾಯೆ  
ತಬ ಭೀ ಜಜ್ಞಬಾತೆ ಮು ಆ ಕರ ಜವಾಬೀ ಕಾರವಾಯಿ ಪರ ನ ಉತರ ಆವಂ ಕ  
ಇನ ತರಹ ಆಪ ಕಾ ಜೂಲೂಸೆ ಮೀಲಾದ ತಿತರ ಬಿತರ ಸೀರೆ ದುಶಮನ ಈ  
ಮುರಾದ ದಾರ ಆಪರ .....!

ಗುಂಜೆ ಚಟ್ಟಕೆ, ಘೂಲ ಮಹಕೆ ಪರ ತರಭ ಆಯಿ ಬಹಾರ

ಹೋ ಗರಿ ಸುಬಹೆ ಬಜಾರಾಂ ಈದೆ ಮೀಲಾದುನ್ನಬೀ

(ಎಂಬ ,ಹಳ್ಳಿ ಕಾಗಣಯ)

صَلُّوا عَلَى الْحَبِيبِ! صَلُّ اللَّهُ تَعَالَى عَلَى مُحَمَّدٍ

**ಜಶ್ವೆ ವಿಲಾದತೆ ಕೆ ಬಾರೆ ಮೆ ಮಕ್ಕಾತೂಬೆ ಅತ್ತಾರ**

(ಮು-ದನೀ ಇಲ್ಲಿಜೂ ಹೈ ಕೆ ಹರ ಜಗತ ಹರ ಸಾಲ ಮಾತೆ ಸ-ಫರೂಲ ಮುಖ್ಯವು ಕೆ ಆಪಿರೀ  
ಹಫ್ತಾವಾರ ಇಡ್ಡಮೂಳ ಮು ಯಾದ ದಿಹಾನೀ ಕೆ ಲಿಂಕೆ ಮಕ್ಕಾತೂಬೆ ಅತ್ತಾರ ಪದ ಕರ ಸುನಾ  
ದಿಂಘಾ ಜಾಯೆ ! ಇಸ್ಲಾಮೀ ಸಬಹನೆ ಸೀರೆ ಇಸ್ಲಾಮೀ ಭಾಯಿ ಹಸ್ತಬೆ ಹಾಲ ತರಮೀಮ ಘರಮೂ ಲಿ)

ಭರದ್ವಾನೆ ದುಸ್ತಿಂಥಾ ಪ್ರತಿಬಿಂಬಿತಾ ಮಿಲಿ ಶಿಸನೆ ಮುರಧ ಪರ ರಾ ಮತದಿಂಥಾ ಮಿಷ್ಟಿ ನಿರ ರಾ ಮತದಿಂಥಾ ರಾಮ ದುರ್ಳಿಂದ ವಾಕ ವರಣ ಉಸೆ ಕಂಪದುವಕ ಕಿ ದಿನ ಮೇರಿ ಕಘಾತಕ ಮರೆಗೇ । (ಮುಂದುಜ್ಞವಾದ)

ಮುದು ಭೀ ಕರೆ ತೇ ಉನ್ನತಾ ಚರಚಾ ಅಪನೇ ದಿಲ ಚಮಕಾಡ್

ಉತ್ತರದಲ್ಲಿ ಮೇಲ್ಮೈ ಅಂಶದಲ್ಲಿ ನಿರ್ವಹಣೆ ಮಾಡಿಕೊಂಡಿರುತ್ತಿರುತ್ತಾರೆ.

**1** ಒಂದು ರಾತ್ ಹೇಳೇ ಇನ್ನ ಅಲ್ಲಾಹ್ ಮೆ ತೀನ್ ಬಾರ್ ಬಾರ ಮಸಾಚಿದ ಎಲ್ಲಾನ್ ಕರವಾಜಿಯೇ : "ತಮಾಮ ಇಸ್ಲಾಮೀ ಭಾಯಿಯೋಂ ಜಿರ ಇಸ್ಲಾಮೀ ಬಹನೋಂಹೋ ಮುಖಾರಕ ಹೋ ಹಿ ರಜೀಲನ್ಹೂರ ಶರೀಫ ಕಾ ಒಂದು ನಷ್ಟರ ಆ ಗಯಾ ಹೈ ।"

ದಬೀಲುಸ್ತೂರ ಉದ್ಯೋಗೇಂದ್ರ ಕೆ ದುನ್ನಾಯ್ಯಾ ಸಾಫ್ಟ್ ಲೆ ಅಯ್ಯಾ

ದುಡುಕಿರುತ್ತಿರುವ ಕಾರಣ ಇದನ್ನು ಸಂಪೂರ್ಣವಾಗಿ ಮಾಡಲಿಲ್ಲ.

**2** ಮರ್ಡ ಕಾ ದಾಡಿ ಮುಂದಷ್ಟಾನಾ ಯಾ ಏಕ ಮುರ್ತಿ ಸೇ ಫಾಟಾನಾ ದೋಸೋಂ<sup>2</sup>  
ಹರಾಮ ಹೈ | ಇಸ್ಲಾಮೀ ಬಹನ ಕಾ ಜೀ ಪರ್ದೆಗೀ ಕರನಾ ಹರಾಮ ಹೈ ಬರಾವ ಕರಮ!  
ರಬೀಲುನ್ನಾರ ಶರೀಫ ಕೇ ಬ-ರಕತ ಸೇ ಇಸ್ಲಾಮೀ ಭಾಯಿ ಹಮ್ಮಿತಾ ಕೇ ಲಿಯೀ ಏಕ  
ಮುರ್ತಿ ದಾಡಿ ಕಿರ ಇಸ್ಲಾಮೀ ಬಹನ ಮುಸ್ತಕೀಲ ಶರ-ಕಾ ಪರ್ದಾ ಕಿರ ಧ್ವಹೆ ಕಸ್ತತ  
ಮ-ದನೀ ಬುರಕತ ಪಹನನೆ ಕೇ ನಿಯ್ಯತ ಕರೆಂ | (ಮರ್ಡ ಕಾ ದಾಡಿ ಮುಂದಾನಾ  
ಯಾ ಏಕ ಮುರ್ತಿ ಸೇ ಫಾಟಾನಾ ಕಿರ ಕಿರತ ಕಾ ಜೀ ಪರ್ದೆಗೀ ಕರನಾ ಹರಾಮ ಕಿರ  
ಫೆರನ ತೆಬ್ಬಾ ಕರ ಕೇ ಇನ ಗುನಾಹೋಂ ಸೇ ಬಾಜು ಅನಾ ವಾಚಿಬ ಹೈ )

ದ್ವಾರಕ ಗಡುವಾ ಕಾಬೂ ಸಭೀಗೆ ಬುತ್ತ ಮುಂದ ಕೆಬಲ ಡೈಂಫ್ ಗಿರ್

ದಬಡಬಾ ಆಮುದ ಈ ಥಾ, ಅಹಲಂಕ ವ ಸಹಲನ ಮರಹಬಾ

ಪರಮಾನ್ಯ ಮುಗ್ದಿ ಮತ್ತು ಅವಿಯ ನೀ ದೇಹ ಕಿ ಮಾಡಿ ಮರಿ ಇತ್ತು ಹೀಗೆ ಬಿರು ಉಗಳಿಸಿ ತಂತ್ರ ಯಾರಂಡಿದ್ದ ವಾರ ನೇ ಮಾಡಿ ತಯಕಿಟಕ ಪ್ರಾಣ ಬಿಡುವಿಲ್ಲಿ ಮೊಳೆ ಗಳಿಂದ । (ಭಾಷ್ಯ ಸಂಖ್ಯೆ ೧)

**3** ಸುನ್ನತೋಂ ಡೆರ ನೆಕಿಯೋಂ ಪರ ಇಸ್ತಿಕಾಮುತ ಪಾನೆ ಕಾ ಅಭೇದು ಮ-ದನಿ  
ನುಸ್ಕ್ಯಾ ಯಿಹ ಹೈ ಕಿ ತಮಾಮ ಆಶಿಕಾನೆ ರಸೂಲ ಇಸ್ಲಾಮೀ ಭಾಯಿ ರ ಇಸ್ಲಾಮೀ  
ಬಹನಸಂ ರೋಜನಾ “ಫಿಕ್ರ ಮದೀನಾ” ಕರತೆ ಹುಟ್ಟಿ ಮ-ದನಿ ಇನ್‌ಅಮಾತ  
ಕೆ ಕಾಡ್‌ ಪರ ಕರ ಕೆ ಹರ ಮಾಹ ಜಮಾ ಕರವಾನೆ ಕೇ ನಿಯ್ಯತ ಕರೆಂ. ಹಾಥ  
ಉತ್ತಾ ಕರ ಕಹಿಯೆ : **إِنَّ شَاءَ اللَّهُ مَا شَاءَ**

ಬದಲಿಯಾಗಿ ರಸಮಾತ್ ಹೀ ಭಾಯಿ ಮಂದಿರಾರ ರಸಮಾತ್ ಹೀ ಇಯಿ

ಆಪ ಮುರಾದೆಂ ದಿಲ ಹೇ ಕಾಯಿ ಅನುದ ತಾಹೆ ಅರಬ ಹೈ

(ଶ୍ରୀମଦ୍ଭଗବତ, X.465)

ತಮಾಮ ಆಶಿಳಾನೆ ರಸೂಲ ಚ ತಮ್ಮುಲ ನಿಗರಾನ ವ ಡೆಪ್ಯೂದಾರ್ಥಾನ ರಬೀಉಸ್ಲಾರ ಶರೀಫ ಮೇ ಖಿಂದಿಸಿಯಿತ ಕೆ ಸಾರ್ಥ ನಮ ಅಜ್ ಕಮ್ ತೀನೇ ರೋಜ್ಯಾ ಮು-ದನೀ ಕಾಫಿಲ ಮೇ ಸಫರ ಕೇ ಸಾರ್ಥದತ ಹಾಸಿಲ ಕರೆ । ಜೀರ ಇಸ್ಲಾಮೀ ಬಹನೆ 30 ದಿನ ತಕ ರೋಜ್ಯಾನಾ ಘರ ಕೆ ಅಂದರ (ಸೀರ್ ಘರ ಕೇ ಇಸ್ಲಾಮೀ ಬಹನೆ ೧೦ ಜೀರ ಮಹರಮೋ ೧೦ ಮೇ) ದಸ್ರೇ ಖ್ಯಾಭಾನೆ ಸುನ್ನತ ಜಾರೀ ಕರೆಂ ಜೀರ ಫಿರ ಆಜಿಂದಾ ಭೀ ರೋಜ್ಯಾನಾ ಜಾರೀ ರವಿನೇ ಕೇ ನಿಯ್ಯತ ಫರಮಾಯಿ ।

ಬುಕ್ಸೆಸ್ ರವರ್ಹನೆಂ ರಾಫೀಲೆ ಮೆ ಚರ್ಚೋ

ಕರ್ನಾಟಕದಲ್ಲಿ ಕಾರ್ಯಕ್ರಮ ಮತ್ತು ವಿಧಾನ ಸಭೆಗೆ ಪ್ರಾಣಿಗಳ ಬಗ್ಗೆ ಅವಕಾಶ ನೀಡಲಾಗಿರುತ್ತದೆ.

**5** ಅವನೇ ಮಹಿದ, ಫರ, ದುಕಾನ, ಕಾರಬಾನೆ ವಗ್ಯಾರಾ ಪರ 12 ಅದದ ವರನಾ  
ಕಮು ಅಭಿ ಎತ ಅದದ ಸಬ್ಜು ಸಬ್ಜು ಪರಚಮು ರಬೀಉನ್ನಾರ ತರೀಫ ಕೇ ಜಾಂದ  
ರಾತ ಸೇ ಲೆ ಕರೆ ಸಾರು ಮಹಿನಾ ಲಹರಾಯಿಯಿಂಬಿ । ಬಸ್ವೋಂ, ವಗನ್ನೋಂ,  
ಪ್ರಸ್ವೋಂ, ಛ್ರಾಲಿಯೋಂ, ಟೆಕ್ಕಿಯೋಂ, ರಿಕ್ಕೋಂ, ಫೋಡಾ ಗಾಡಿಯೋಂ ವಗ್ಯಾರಾ  
ಪರ ಇರುತ್ತ ಅಪನೆ ಪಲ್ಲಿ ಸೇ ಪರಚಮು ವಿರೀದ ಕರ ಜಾಂಥ ದೀಜಯಿ ಅವನೇ  
ಸಾಯಿಕಲ, ಸ್ವಾಟರ ಜಿರ ಕಾರ ಪರ ಭೀ ಲಗಾವಾ **خَاءُ اللَّهِ مَلَكُوتُهُ** ಪ್ರ! ಹರ

ವರಮಾನೆ ಮುಸ್ತಖಾ ಮುಕ್ಕೊಂಡು ಮಿಶನ್ ಮಾರ್ಪಾ ವರ ದಿನ ಮುಕ್ಕಿದ್ದಾ ಸುಭ್ರೇ ಜಿರ ದಿನ ಮುಕ್ಕಿದ್ದಾ ರಾಮು ದುರೂದ್ ಪಾತ್ ಪಾತ್ ಲಾಗ್ ಕಿಯಾತುಕ ಕೆ ರಾ ಮುಂಂ ಕಾಫಾತ್ ಮುಲೀಗ್ ! (ಪುಣಮುತ್ತಾಪಾಳಾ)

ತರಥ ಸಭ್ಯ ಸಭ್ಯ ಪರಜಮೋಂಕೇ ಬಹಾರೆಂ ಮುಸ್ತಖಾತೀ ನಜ್ಞರ ಅಯೀಂಗ್ ! ಉಮೂರುಮುನ ಪ್ರಮೋಂ ಕೆ ಮೇಭೀ ಜಾನಧಾರೋಂ ಕೇ ಬಡೀ ಬಡೀ ತಸ್ವೀರೆಂ ಜಿರ ಬೆಕೂದಾ ಅಶಾರ ಲಿಟೆ ಹೋತೆ ಹೈ ! ಮೇರೀ ಅರಜೂ ಹೈ ಕೆ ಪ್ರಮೋಂ, ಬಸೋಂ, ವೇಸೋಂ, ರಿಕ್ಷೋಂ, ಟಕ್ಕಿಯೋಂ, ಸೂಭೂತಿಯೋಂ ಜಿರ ಹಾರೋಂ ಹೈರಾ ಕೆ ಮೇಭೀ ನುಮಾಯಾಂ ಅಲೋಘುಜ ಮೆ ತಹರೀರ ಹೋ ಮುಖ್ಯ ದಾಖತೆ ಅಖ್ಯಾಮೀ ನೆ ಪ್ರಾರ ಹೈ ! ಮಾಲಿಕಾನೆ ಬಸ ಜಿರ ಇತ್ತಾಂಸಮೋಚ್ಚ ಘಾಲೋಂ ಸೆ ಮಿಲ ಕರ ಮ-ದನೀ ತರಕೇಬೆಂ ಕೇಜಯೆ ಜಿರ ಸಗೆ ಮದೀನಾ ಯೆತ್ತಿನ್ ಕೆ ದಿಲ ಈ ದುಂಜಯೆಂ ಲೀಜಯೆ ಜ್ಞರೂರೀ ಎಹತಿಯಾತೆ : ಅಗರ ಅರ್ಥಂಡೆ ಪರ ನ್ನಕ್ಕೆ ನಾಲ್ಕೆ ಪಾಕ ಯಾ ಕೋಣ್ಯ ಲಿಪಾಕ್ ಹೋ ತೋ ಇಸ ಬಾತ ಕಾ ವಿಯಾಲ ರಹಿಯೆ ಕೆ ನ ವೋಹ ಲೀರೆ ಲೀರೆ ಹೋ, ನ ಹೀ ಜಮೀನ ಪರ ತಶರೀಫ ಲಾಯೆ ! ನೀಜ ಜೂ ಹೋ ರಬ್ರೀಉನಮ್ಮೂರ ಶರೀಫ ಕಾ ಮಹೀನಾ ತಶರೀಫ ಲೆ ಜಾಯೆ ಫೌರನ ಉತ್ತಾರ ಲೀಜಯೆ ! ಅಗರ ಎಹತಿಯಾತೆ ನಹೀ ಪಾತೆ ಜಿರ ಬೆ ಆ-ದಬೀ ಹೋ ಜ್ಯಾತೀ ಹೈ ತುಂ ಬಿಗ್ಗರ ವ ತಹರೀರ ಕೆ ಸಾದಾ ಸಭ್ಯ ಪರಜಮು ಲಕ್ಷರಾಜಯೆ ! (ಸಗೆ ಮದೀನಾ ಯೆತ್ತಿನ್ ಭೀ ಹತ್ತುಲ ಇಮಕಾನ ಅಪನೆ ಮಹಾನೆ ಬೆ ನಿತಾನ ಬನಾಮು “ಬೈತುಲ ಫನಾ” ಪರ ಸಾದಾ ರ್ಯಾಂಡೆ ಲಗ್ವಾತಾ ಹೈ !)

ನಹೀ ಕಾ ರ್ಯಾಂಡಾ ಲೆ ಕರ ನಿಕಲೀ ದುಸ್ಯಾಯ್ಯಾ ಪರ ಧೂ ಜಾಡ

ಸಚೀ ಕಾ ರ್ಯಾಂಡಾ ಅಪನೆ ಕಾ ರ್ಯಾಂಡಾ ಘರ ಘರ ಮೆ ಲಕ್ಷರಾಜ್

 ಅಪನ ಫೌರ ಪರ 12 ರ್ಯಾಲರೋಂ (ಯಾನೀ ಲಡಿಯೋಂ) ಯಾ ಕಮ ಆಜ್ ಕಮ 12 ಬಲೋಂಕೊಂ ಸೆ ನೀಜ ಅಪನೀ ಮುಸ್ತಿದ ವ ಮಹಲ್ಲೆ ಮೆ 12 ದಿನ ತಕ ವಿಂಬ ಜರಾಗಾಂ ಕೇಜಯೆ ! (ಮಗರ ಇನ ಕಾಮೋ ಕೆ ಲಿಯೆ ಬಿಜಲೀ ಚೋರೀ ಕರನಾ ಪರಾಮ ಹೈ ಲಿಹಾಖಾ ಇಸ ಸಿಲಸಿಲೆ ಮೆ ಬಿಜಲೀ ಫರಾಹಮು ಕರನೆ ವಾಲೆ ಇದಾರೆ ಸೆ ರಾಬಿತು ಕರ ಕೆ ಜಾಜಾಜ್ ಜರಾವತ ಕೇ ತರಕೇಬ ಬನಾಜಯೆ ! ) ಸಾರೆ ಅಲಾಕ್

ಘರಮಾನ ಮುಕ್ತಿಕಾ ಮುಕ್ತಿಯ ನೀತಿಯಲ್ಲಿ ಈಗ ಈ ಪಾಠ ಮಾಡಿ ಜ್ಞತ್ವ ಮಾಡಿ ಇರಿ ಉಂಟಿ ನೀ ಮುಂದು ಘರ ದುರ್ದಳರೆ ಇರಿ  
ನಿ ವಾಸ ಕೂಡಿಕೆ ಹೇಳಿ ಪರಿಪರ್ವ ಹೇಳಿ ಗಯಾ : (ಉಚ್ಚ ಸುಷ್ಟು)

ಕೋ ಸಬ್ಜು ಸಬ್ಜು ಪರಿಚಮೋಂ ಜೀರ ರಂಗ ಬಿರಂಗೆ ಬಲೆಂದೋಂ ಸೇ ಸಜಾ ಕರ  
ದುಲ್ಲಿನ ಬನಾ ದೀಜಯಿ । ಮಸ್ಸಿದ ಜೀರ ಘರ ಕೇ ಭತ ಪರ ಚೌಕ ವಗ್ನೀರಾ ಪರ  
ರಾಹಗೀರೋಂ ಜೀರ ಸುವಾರಿಯೋಂಕೋ ತಕ್ಕಲೀಫ್ ಸೇ ಬಚಾತೆ ಹುಯೆ ಹುಕೂಕೆ  
ಅಮ್ಮಾ ತಲಫ ಕಿಯೆ ಬಿಗ್ನೀರ ಘಜ್ಜಾ ಮೇ ಮುಲ್ಲಿಕ 12 ಮೀಟರ ಯಾ ಹಸಾದೆ  
ಜುರೂರತ ಸಾಖಾ ಕೆ ಬಡೆ ಬಡೆ ಪರಿಚಮ ಲಪರಾಜಯಿ । ಬೀಚ ಸದರ ಪರ  
ಪರಿಚಮ ಮತ ಗಾಡಿಯೆ ಕೆ ಇಸ ಸೇ ಟ್ರಾಫಿಕ ಕಾ ನಿಖಾಮ ಮು-ತಾಷ್ಟೇರ ಮೋತಾ  
ಯ್ಯೆ । ನೀಜ ಗಲೀ ವಗ್ನೀರಾ ಕಹಿಂ ಭೀ ಇಸ ತರಹ ಕೇ ಸಜಾವಟಿ ನ ಕೇಜಿಯೆ ಜಿಸ  
ಸೇ ಮುಸಲ್ಲಾನೋಂ ರಾಸ್ತ್ರ ತಂಗ ಹೋ ಜೀರ ಇನ ಕೇ ಹಕ ತ-ಲಭೀ ಜೀರ ದಿಲ  
ಆಜ್ಞಾರೀ ಹೋ ।

ಪ್ರತೆ ತಕ್ಕಾ, ಬಾಂಬೆ ಶಾಖ್ಯಾ, ಬರೆ ಮಣಿನೆ ಅಮಿನಾ

ಸಾರ್ಥಕ ಪರಿಚಮ ಹೋ ಗಯಾ, ಅವಲಂದ ವ ಸಹಳನ ಮರಹಿಚ್ಚಾ (ಮಾನವ ಬ್ರಹ್ಮಕರ, ಪ.455)

 ಹರ ಇಸ್ತಾಮೀ ಭಾಯಿ ಇಸ್ತಾಮೀ ಭಾಯಿ ಹಸ್ತೆ ತೌಫೀರ ಜೀಯಾದಾ ವರನಾ ಕಮ  
ಅಜ್ಞ ಕಮ್ಮು 12 ರೂಪ್ಯೆ ಕೆ ಮತ್ತು-ಬ-ತುಲ ಮದೀನಾ ಕೆ ಮತ್ತೊಬೂಳ ರಸಾಜಲ  
ಜೀರ ಮ-ದನೀ ಘೋಳೋಂ ಕೆ ಮುವ್ತಿಲಿಫ್ ಪೆಂಫಲೆಟ್ ಜುಲುಸೆಮೀಲಾದ ಮೇ  
ಬಾಂಟೆ ಜೀರ ಇಸ್ತಾಮೀ ಬಹನೆ ಭೀ ತಕೆಸೀಮೆ ಕರವಾಯಿಂ । ಇಸೀ ತರಹ ಸಾರಾ  
ಸಾಲ ಅಪನೀ ದುಕಾನ ವಗ್ನೀರಾ ಪರ ಲಂಗರೆ ರಸಾಜಲ ಕಾ ಎಹತಿಮಾಮ ಘರಮೂ  
ಕರ ನೆಕೇ ಕೇ ದಾವತ ಕೇ ಧೂಮೆ ಮಚಾಯಿಯೆ । ತಾದೀ ಗಮೀಕೇ ತಕಾರೀಬು  
ಮೆ ಜೀರ ಮಯೂರ್ಮೋಂ ಕೆ ಈಕಾಲ ಸುಂದಾ ಕೇ ಹಾತಿರ ಭೀ “ಲಂಗರೆ ರಸಾಯಿಲ”  
ಚಲಾಜಯೆ ಜೀರ ದೀಗರ ಮುಸಲ್ಲಾನೋಂ ಹೋ ಇಸ ಕೇ ತರಗೀಬ ದೀಜಯೆ ।

ಬಾಂಟ ಕರ ಮ-ದನೀ ರಸಾಜಲ ದೀನ ಹೋ ಫೈಲಾಜಯೆ

ಕರ ಕೆ ರಾಘೀ ಹಕ ಹೋ ಹಂಡಾರ ದನಾ ಬನ ಸಾಜಯೆ

 ಸಗೆ ಮದೀನಾ ಕಾ ತಹರೀರ ಕದಾರ್ ಪೆಂಫಲೆಟ್ “ಜತ್ತೆ, ವಿಲಾದತ ಕೆ

ತರದೂನೆ ಮುಸ್ತಫಾ ಮುಖ್ಯಮಂತ್ರಿಯವರು ಜೆಕ್ಕಿ ಮುಂದು ಪರ ಏಕ ದಾರಿ ದುರಳಿದೆ ಹಾಕ ಇಡ್ಲಿ ಉತ್ತರ ಕಾರ್ಯ ಕುಟುಂಬ ಅಂತರಾಂತರಿಕ ಯೈ । (ಮುಖ್ಯಮಂತ್ರಿ)

12 ಮುದ್ದೆ ಘೂಲ” ಮುಷುಕನ ಹೋ ತೋ 112 ವರನಾ ಕಮು ಅಭ್ಯ ಕಮು 12 ಅದದ ನೀಜ ಹೋ ಸಕೆ ತೋ ರಿಸಾಲೂ “ ಸುಭ್ರೀ ಬಹಾರಾಂ ” 12 ಅದದ ಮುಕ್ತ-ಬಿ-ತುಲ ಮದೀನಾ ಸೆ ಹದಿಯ್ಯತನ ಹಾಸಿಲ ಕರ ಕೆ ತಕ್ಸಿಸೆಮು ತೀಜಿಯೆ । ಶಿಂಗಾರಾಂ ಉನ ತಂಭೀಮೋ ಕೆ ಸರ ಬರಾಹೋಂ ತಕ ಪಂಕೂಬಾಯೆ ಜೋ ಜಶ್ವ ವಿಲಾದತ ಕೇ ಧೂಮೆ ಮಚಾತೆ ಯೈ । ರಬೀಉನ್ಮಾರ ಶರೀಫ್ ಕೆ ದೌರಾನ 1200 ರೂಪ್ಯೆ ಅಗರ ಯೆಹ ನ ಹೋ ಸಕೆ ತೋ 112 ರೂಪ್ಯೆ ಜಿರ ಅಗರ ಯೆ ಭೀ ನ ಬನ ಪಡೆ ತೋ 12 ರೂಪ್ಯೆ (ಬಾಲಿಗಾನ ವ ಜಾಲಿಗಾತ) ಕಿಸೀ ಸುನ್ನೀ ಆಲಿಮು ಹೋ ಪೆರ ಕೇಜಿಯೆ । ಅಗರ ಆಪನೀ ಮಸ್ತಿದ ಕೆ ಇಮಾಮು, ಮುಅಜ್ಫಿನ್ ಯೂ ವಿದ್ವಾಮು ಮೆ ಬಾಂಟ ದೆಂ ತಬ ಭೀ ಲೀಕ ಹೈ ಬಲ್ಲಿ ಯೆಹ ವಿದಮತ ಹರ ಮಾಹ ಜಾರೀ ರವಿನೆ ಕೇ ನಿಯ್ಯತ ಕರ ತೋ ಮದೀನಾ ಮದೀನಾ । ಜುಮುಾ ಕೆ ಲೋಜ್ ತೋ ಬೆಹತರ ಕೆ ಜುಮುಾ ಹೋ ಹರ ನೆಕೀ ಕಾ ಸತ್ತರ ಗುನಾ ಸ್ವಾಬ ಮುಲತಾ ಯೈ । ೧೨೩ ಮುಖ್ಯಮಂತ್ರಿ ಸುನ್ನೋಂ ಭರೇ ಬಯಾನ ಕಾ ಕೆಸಿಟಿ ಸುನ ಕರ ಕಯಿ ಲೋಗೋಂ ಕೇ ಇಸ್ಲಾಹ ಹೋನೆ ಕೇ ವಿಬರೆಂ ಯೈ ಆಪ ವಜ್ಫರಾತ ಮೆ ಭೀ ಕುಳ ನ ಕುಳ ಏನೆ ವಿಶ ನಸೀಬ ಹೋಂಗೆಜೋ ಬಯಾನ ಕಾ ಕೆಸಿಟಿ ಸುನ ಕರ ಮುದನೀ ಮಾಹೋಲ ಸೆ ವಾಬಸ್ತು ಹುಯೆ ಹೋಂಗೆ । ಲಿಹಾಫ್ಥಾ ಏಸೆ ಕೆಸಿಟೆಂ ಜಿರ V.C.D.k ಲೋಗೋಂ ತಕ ಪಂಕೂಬಾನಾ ದೀನ ಕೇ ಅಭ್ಯೇಮು ವಿದಮತ ಜಿರ ಬೀ ಇಂತಿಹಾ ಸ್ವಾಬ ಕಾ ಬಾಜನ ಯೈ ತೋ ಜಿಸ ಸೆ ಬನ ಪಡೆ ಹಬ್ತೆ ಮೆ ವರನಾ ಮಹಿನೆ ಮೆ ಕಮು ಅಭ್ಯ ಕಮು 12 ಆಡಿಯೋ ಯೂ ವಿದಿಯೋ ಕೆಸಿಟೆಂ ಸುನ್ನೋಂ ಭರೇ ಬಯಾನ ಕೇ ಜ್ಞಾನರ ಘೋಷಿ ಕರೆ । ಮುಖ್ಯಮಂತ್ರಿ ಇಸ್ಲಾಮೀ ಭಾಯಿ ಅಗರ ಮುಹ್ತುತಕ್ಸಿಸೆಮು ಕರೆ ತೋ ಮದೀನಾ ಮದೀನಾ । ಜಶ್ವ ವಿಲಾದತ ಕೇ ಶಿಲೀ ಮೆ ಬಯಾನ ಕೇ ಕೆಸಿಟೆಂ ಜಿರ V.C.D.k ಶಿಂಬ ತಕ್ಸಿಸೆಮು ಘರಮಾಜಿಯೆ ಜಿರ ತಬ್ಲಿಗೆ ದೀನ ಮೆ ಹಿಸ್ತು ಲೀಜಿಯೊ ಶಾದಿಯೋಂ ಕೆ ಮಾರ್ಕೆಟ ಪರ “ ಕಾರೀ ಕಾರ್ಡ್ ” ಕೆ ಸಾಥ ರಿಸಾಲೂ ಜಿರ ಹೋ ಸಕೆ ತೋ

ಫರಮಾನ ಮುತ್ತಾ ಪ್ರಾಪ್ತಿಗಳಲ್ಲಿ ಮಾತ್ರ ತರ ಮರೂದೆ ಕುರಿತು ಪರಿಚೀತ ಅಭಿವೃದ್ಧಿ ಮಾಡಿ ಮರಿ ಮರಿ ಮರಿ ಮರಿ (ಇದ್ದು ಆದ್ದರಿಂದ)

ಬಯಾನ ಕಾ ಕೆಸಿಟಿ ಯೋ V.C.D.s ಭೀ ಮುನಸಲೀಕ ಫರಮಾಯಿಯಿ | ಈದ ಕಾರ್ಡ್‌ಫ್ಲೋಟ್ ಕಾ ರವಾಜ ವಿಶ್ವ ಕರೆ ಕೆ ಇಸ ಕೀ ಜಗತ ಭೀ ಯೆಹೀ ರಾಜ್ಯದ ಕೀಜಿಯೆ ತಾಕ ಜೋ ರಕ್ತ ವಿಚರ್ ಹೋ ಉಸ ಸೆ ದಿನ ಕಾ ಭೀ ಘಾವದಾ ಹೋ | ಮುರ್ಖು ಲೋಗ ಕೇಮತೀ ಈದ ಕಾರ್ಡ್‌ಫ್ಲೋಟ್ ಭಿಜವಾತೆ ಹೈ ಇಸ ಸೆ ದಿನ ಕಾ ಭೀ ಘಾವದಾ ಹೋ | ಮುರ್ಖು ಲೋಗ ಕೇಮತೀ ಈದ ಕಾರ್ಡ್‌ಫ್ಲೋಟ್ ಭಿಜವಾತೆ ಹೈ ಇಸ ಸೆ ದಿಲ ಖಿತ ಹೋನೆ ಕೆ ಬಜಾಯ ಜಲತಾ ಹೈ | ಕಾತ ! ಈದ ಕಾರ್ಡ್ ಪರ ವಿಚರ್ ಹೋನೆ ವಾಲೀ ರಕ್ತ ದಿನ ಕೆ ಕಾಮ ಮೆ ಸಫರ್ ಕೀ ಜಾತೀ | ನೀಇ ಉಸ ಪರ ಲಗೇ ಮುಯಿ ಅಫ್ಶಾಂ (ಯಾನೀ ಚಮಕದಾರ ಪಾಖಾಡರ) ಸೆ ಸವ್ತಿ ಪರೆಶಾನೀ ಹೋತೀ ಹೈ |

ಉನ ಕೆ ದರ ವೆ ಪಲನೆ ಪಾಡಾ ಅಷಣಾ ಅವೆ ಜವಾಬಿ

ಹೋಯಿ ಗರೀಬ ಸಾಂಕ್ಷಾ ಮೋ ಹೋಯಿ ದಾಖಾ ಲಗೊ ಹೈ



ಬಡೆ ಶಹರ ಮೆ ಹರ ಅಲಾಕಾಯಿ ಮುಶಾ-ವರೆತ ಕಾ ನಿಗರಾನ (ಕಸ್ಟಬೆ ವಾಲೆ ಕಸ್ಟಬೆ ಮೆ) 12 ದಿನ ತಕ ರೈಜನಾ ಮುವ್ವಿಲಿಫ್ ಮುಸಾಜಿದ ಮೆ ಅಢ್ಯೇಮುಶಾನ ಸುನ್ನತೋಂ ಭರೆ ಇಜ್ತುಮಾಂತ ಮುನಾಕಿದ ಕರೆ | (ಒಮ್ಮೆದಾರ ಇಸ್ಲಾಮೀ ಬಹನೆ ಘರೋಂ ಮೆ ಇಜ್ತುಮಾಂತ ಫರಮಾಯಿ) ರಬೀಉನ್ಮಾರ ಶರೀಫ ಕೆ ದೌರಾನನನನ ಹೋನೆ ವಾಲೆ ತಮಾಮ ಇಜ್ತುಮಾಂತ ಮೆ ಜಿನ ಸೆ ಹೋ ಸಕೆ ವ್ರೋಹ ಸಾರಾ ಮಹಿಣಾ ಸಭ್ಯ ಪರಚಮೆ ಸಾಥ ಲಾಯಾ ಕರೆಂ |

ಅಬ ಪರ ನಾತೆ ರಷ್ಯಾಲೆ ಆಕರ್ಮ ವಾಫೋಂ ಮೆ ಪರಚಮ

ದೀವಾನಾ ಸರಕಾರ ಕಾ ಕತನು ಹ್ಯಾಡ ಲಗೊ ಹೈ



ಗ್ಯಾರಿಂ ಕೀ ರಾಮ ಹೋ ವರನಾ 12 ಏಂ ಶಬ ಹೋ ಗುಸ್ಸ ಕೀಜಿಯೆ | ಹೋ ಸಕೆ ತೋ ಉಸ ಈದೋಂ ಕೀ ಈದ ಕೀ ತಾಂಜೀಮುಕೀ ನಿಯ್ಯತ ಸೆ ಸಫೆದ ಲಿಬಾಸ, ಇಮಾಮ್, ಸರಬಂದ, ಹೋಷೀ, ಸರ ಪರ ಓಡನೆ ಕೆ ಲಿಯೆ ಸಫೆದ ಚಾದರ. ಪದ್ರೆ ಮೆ ಪದಾರ್ ಕರನೆ ಕೆ ಲಿಯೆ ಕಳ್ಳುಕೆ ಚಾದರ . ಮುಸಾವಾಕ, ಜೆಬ ಕಾ ರೂಮಾಲ, ಚಪ್ಪಲ, ತಸ್ಬಿರೆ, ಇತ್ತ ಕೀ ತೀರೀ, ಹಾಥ ಕೀ ಫಡೀ, ಕಲಮ, ಕಾಫಿಲಾ ಪೆದ ವಗ್ಗೀರಾ ಅಪನೆ ಇಸ್ತಿಮಾಲ ಕೀ ಹರ ಬೀಜ ಮುಮಕಿನಾ ಸೂರತ ಮೆ ನಯಿ

ಫರಮಾನ ಮುಕ್ತಫೂಲ ಸ್ವಲ್ಪ ಉದ್ದೇಶ ನಾಕ ಮತ್ತು ಅಭಿವೃದ್ಧಿ ಮೇಂಟೆನಾನ್ಸ್ ಕ್ರಿಯೆಗಳ ಮೂಲಕ ಪ್ರತಿ ಮೊನ್ಯಾ ದೀರ್ಘಾವ ಮುಂದು ವರ ದುರುದಿ ಬಾಕ ಪಡೆ ! (ಹಾಡಿ)

ಲೀಡಿಯ (ಇಸ್ಲಾಮೀ ಬಹನೆ ಭೀ ಅಪನೀ ಜರೂರತ ಕೇ ಜೋ ಜೋ ಅಶಯಾ ಮುಮಕಿನ ಹೊಂ ವ್ಯೇಡ ನಯಿ ಲೆಂ)

ಆಯ ನಡು ಮಹಿಮತ ಕ್ಕಾಗೆ ನರ್ಯಾ ಚಲಿಗಾ

(೧೯೬೫ ಕಾಲ ಹಿಂದು) ಅಲಹು ನೇ ರಂಗ ಘರಲ್ಲಾ ಸುಪ್ಪಿ ತಟೆ ವಿಲಾದತ್

**11** 12 ಎಂ ಶಬ್ದ ಇಸ್ತಮಾವ ಮೀಲಾದ ಮೆ ಗುಫಾರ ಕರ ವಕ್ತ ಸುಬ್ಬೆ ಸಾದಿಕ ಅಪನೆ ಹಾಥೋಂ ಮೆ ಸಬ್ಬ ಸಬ್ಬ ಪರಚಮ ಉತ್ತಾಯೆ ದುರೂಹೋ ಸಲಾಮ ಕೆ ಹಾರ ಲಿಯೆ ಅಶಕಚಾರ ಅಂಹೋಂ ಸೆ “ಸುಬ್ಬೆ ಬಹಾರಾಂ” ಕಾ ಇಸ್ತಿಕ್ಬಾಲ ಕೇಜಿಯೆ । ಬಾಡೆ ನಮೂಣೆ ಘಟ್ಟ ಸಲಾಮ ವ ಈದೆ ಮುಬಾರಕ ಕಹ ಕರ ಎಕ ದೂಸರೆ ಸೆ ಗಮ್ ಜೋತೀ ಕೆ ಸಾಥ ಮುಲಾಕಾತ ಘರಮಾಳಿಯೆ ಜೀರ ಸಾರಾ ದಿನ ಈದ ಕೇ ಮುಬಾರಕ ಬಾದ ಪೆಶ ಕರತೆ ಜೀರ ಈದ ಮುಲತೆ ರಹಿಯೆ ।

ಈದೆ ವೀರಲಾಂಛನವು ಬೇ ಮೇ ಈದೆ ಈದೆ ಈ ಭೀ ಈದೆ ದ್ಯೈ

ବିଲ ଯୁକ୍ତିର ପ୍ରେ ଶାଦାଂ ଶାଦିମୋଳାଦୁନ୍ତବୀ

ರಬೀನು ಅವುಗಳ ಅಧಿಕ ಪರ ಅವಶ್ಯಕತೆಗಳನ್ನು ನೀಡಲಾಗಿದೆ.

ಈ ತೆರೀ ಬಾರಹವೇಂದ್ರ ಶಾರೀರಿಕ ವೇಳೆಗೆ ಜನನೆ ಕಷ್ಮರ ಆಯ್ದಾ

(ಕರ್ನಾಟಕ ಮಹಿಳೆ, ೨೩೭)

ఖరమానె ముస్తఫా మల్కు యాములు తుమ ఉమం థి. యే ముర్ఖు జర దురణద పంచే కి తుమ్మురు  
దురణద ముర్ఖు తక పంచుచుక్కా వ్యే । (కుబరానీ)

## صَلَّوْا عَلَى الْحَبِيبِ! صَلَّى اللّٰهُ تَعَالٰى عَلَى مُحَمَّدٍ జత్కై విలాదత మనానె కే నియ్యతెం

ఒమ్మారీ తరీఫ కే సబ సే పకలీ హదీసే ముబారక వ్యే :

يَا نِسْكٌ لِّلْأَعْمَالِ بِالنِّسَاطِ يَوْمَ نَيْمَةٍ آتَاهُمْ أَمْلَأَتْهُمْ يَوْمَ الْقِيَامَةِ حُسْنَاتُهُمْ  
యొనీ ఆమల కా దారో మదార నియ్యతోం పర  
వ్యే । (ص ١٠ ج ٢) (صحيح بخاري) యూద రఖియే ! హర నేక అమల మే సవాబే  
అఖిరాత కే నియ్యత హోనా జరూరీ వ్యే వరనా సవాబ నహి మిలేగా  
। జత్కై విలాదత మనానె మే భీ సవాబ కమానె కే నియ్యత జరూరీ వ్యే  
। సవాబ కే నియ్యత కే లియే అమల కా శరీఏత కే ముతాబుక జీర జీవరే  
ఇహ్లాస సే ముఖయైన హోనా శత్ర వ్యే । అగర కిసి నే దిహిావే జీర వాడ  
వాడ కరవానె కే ఖాతిర జత్కై విలాదత మనాయా, ఇస కే లియే బిజలీ  
కే జోరీ కే, బిలజబ్ర చందా వృసూల కియా, బిలూ ఇజాభతే శర-శ  
ముసల్హన్మో కో ఈభూ దీ జీర మహూకే అమ్మా తలపు కియే, మరీఝోం,  
సోనే వాలోం జీర తీర హ్వార (యొనీ దూధ పేతె) బజ్మోం కో  
తశలీఫ హోనే కా ఇల్కు హోనే కే బా వృషుద లుంబీ ఆవాభ సే లాలుద  
స్వీకర జలాయా తో అబ సవాబ కే నియ్యత బేరార వ్యే బల్కి గునాకగార  
వ్యే । జిస కదర అజ్ఞీ అజ్ఞీ నియ్యతెం జీయాదా హోంగి లుసి కదర  
సవాబ భీ జీయాదా మిలేగా । జునాంజే 18 నియ్యతెం పేత కే జాతీ వ్యే  
మగర యీవ నా ముకమ్మల వ్యే, ఇల్మో నియ్యత రఖినే వాలూ సవాబ  
బడానె కే గరభ సే మభేద నియ్యతోం కా ఇభూఫూ కర సకతా వ్యే హసచే  
హాల యీవ నియ్యత కర లేజియే :

భరమణి ముగ్గులు ల్లోని ఒకటి మీ ముగ్గు పర ఎం మారకబా దురుద తరువా డయలు వే ఆశ్చర్య తసలు లుస కి లయ్య ఎక కెడాత లడ్డ లయిలు రే దిర కెడాత లుసుద పాకాచ జతనా వే । (ఆపరిజ్ఞక)

“ಜತ್ತೆ ಮೀಲಾದುನ್ನಬೇ ಮರಹಬಾ” ಕೆ ಅಶ್ವರಹ ಹೂರೂಫ್  
ಕೇ ನಿಸಬ್ಬು ಸೆ ಜತ್ತೆ ವಿಲಾದತ ಮನಾನೆ ಕೇ 18 ನಿಯ್ಯತೆಂ

(1) ಹಕ್ಕೆ ಸುರಾನೀ ರೀತಿಗೆ ಖಚಿತ ಪಾಠ್ಯ ಮತ್ತು ಪಾಠ್ಯ ಪದ್ಧತಿಗೆ ತರ-ಜ-ಮುವ ಕಂಪಳಲ ಶಾಮಾನ : ಜೀರ ಅಪನೆ ರಬು ಕೇ ನೇಮತ ಕಾ ವ್ಯಾಖ್ಯಾ ಚರಚಾ ಕರ್ಮೋ । (11: ٢٠،الْفُسْخِي) ಪರ ಅಮಲ ಕರತೆ ಹುಟೆ ಅಲ್ಲಾಹು ಉರ್ವಾಖ್ಲ ಕೇ ಸಬು ಸೆ ಬಡೀ ನೇಮತ ಕಾ ಚರಚಾ ಕರ್ಮಾಂಗಾ (2) ರಿಝಾವ ಇಲಾಹಿ ಉರ್ವಾಖ್ಲ ಪಾನೆ ಕೆ ಲಿಯೆ ಜಶ್ವೆ ವಿಲಾದತ ಕೇ ಏಂತೀ ಮೆ ಚರಾಗಾಂ ಕರ್ಮಾಂ (3) ಜಿಬ್ರಿಕುಲ ಅಮೀನ ಕೇ ಪ್ರೇರವೀ ಮೆ ರುಂಡೆ ಲಹರಾಣಾಂಗಾ (4) ಸಭ್ಜ ಗುಬಂದ ಕೇ ನಿಸಬ್ಜ ಸೆ ಸಭ್ಜ ಪರಚೆಮು ಲಗಾಣಾಂಗಾ (5) ಧೂಮಧಾಮು ಸೆ ಜಶ್ವೆ ವಿಲಾದತ ಮನಾ ಕರ ಕುಫಾರು ಪರ ಅ-ಜ್ಞ-ಮತೆ ಮಸ್ತಘಾ ಮಸ್ತಘಾ ಕಾ ಸಿಕ್ಕಾ ಬಿತಾಣಾಂಗಾ (ಫರ ಫರ ಚರಾಗಾಂ ಜೀರ ಸಭ್ಜ ರುಂಡೆ ದೆಖಿ ಕರ ಕುಫಾರು ಯಕ್ಷನನ ಹೃರಾನ ಹೋತೆ ಹೋಂಗೆ ಕೆ ಮುಸಲ್ಬಾನೋ ಕೋ ಅಪನೆ ನಬೀ ಕೇ ವಿಲಾದತ ಸೆ ವಾಲಿಹಾನಾ ಪ್ಯಾರ ಹೈ) (6) ಜಶ್ವೆ ವಿಲಾದತ ಕೇ ಧೂಮ ಮಚಾ ಕರ ಶ್ರೀತಾನ ಕೋ ಪರೆಶಾನ ಕರ್ಮಾಂಗಾ (7) ಜ್ಖಾಹಿರೀ ಸಚಾವಟ ಕೆ ಸಾಥ ಸಾಥ ತೌಬಾ ವ ಇಸ್ತಿಗ್ರಾಘಾರ ಕೆ ಜರೀಯೆ ಅಪನಾ ಬಾತಿನ ಭೀ ಸಚಾಣಾಂಗಾ (8) ಬಾರಹವೀಂ ರಾತ ಕೋ ಇಜ್ಜೀಮಾವ ಮೀಲಾದ ಜೀರ (9) ಈದೆ ಮೀಲಾದುನ್ನಬೀ ಮಸ್ತಘಾ ಕೆ ದಿನ ನಿಕಲನೆ ವಾಲೆ ಜುಲೂಸೆ ಮೀಲಾದ ಮೆ ಶಿರ್ಕತ ಕರ ಕೆ ಜೀಕ್ರ ಏಂದಾ ವ ಮಸ್ತಘಾ ಮಸ್ತಘಾ ಕೆ ಉರ್ವಾಖ್ಲ ಉರ್ವಾಖ್ಲ ಮಸ್ತಘಾ ಕೆ ಸಾದತೆಂ ಜೀರ (10) ಉ-ಲಮಾ ವ (11) ಸು-ಲಹಾ ಕೆ ಜೀಯಾರತೆಂ ಜೀರ (12) ಆಶಿಕಾನೆ ರಸೂಲ ಕೆ ಕುಬ್ರ

ಫರಮಾನೆ ಮುಸ್ತಫಾ ಪ್ರಾಯಾ ನಿಲ್ಲಿ ಜಿನ್ ಮುಯ್ ಪರ ದರ್ಶ ಮರತಾ ದುರ್ಬಳಿ ವಾಕ ಪದಾ ಅಲ್ಲಾಹ ತಿಖ್  
ಉಸ ಪರ ಸ್ವಾರಪದ್ಮಾಂ ಭೇಜಿತ್ತು ! (ಮುಖಮುಖ್ಯವಾದ)

ಕೇ ಬ-ರ-ಕತೆಂ ಹಾಸಿಲ ಕರೂಂಗಾ (13) ಜುಲೂಸೆ ಮೀಲಾದ ಮೆ ಬಾ ಇಮಾಮ್  
ಜೀರ ಹತ್ತುಲ ಇಮಾನ (14) ಬಾ ವೃಜೂ ರಹೂಂಗಾ ಜೀರ (15) ಜುಲೂಸೆ ಕೆ  
ದೌರಾನ ಭೀ ಮಸ್ಸಿದ ಕೇ ನಮಾಜ್ ಬಾ ಜಮಾಅತ ತರ್ಕ ನಹೀ ಕರೂಂಗಾ (16)  
ಹಸ್ಸಬೆ ತೋಫೀಕ “ಲಂಗರೆ ರಸಾಇಲ್” ಕೇ ತರಕೀಬ ಬನಾಳಂಗಾ (ಯೊನೀ ಮತ್ತು-  
ಬ-ತುಲ ಮದೀನಾ ಕೆ ಮತ್ತೊಬೂಆ ರಸಾಇಲ ವ ಪೆಂಪಲೆಟ್ ನೀಜ ಸುನ್ನತೋಂ  
ಭರೆ ಬಯಾನಾತ ಕೇ ಕೆಸಿಟೆಂ ಇಜ್ದಿಮಾಎ ಮೀಲಾದ ಜೀರ ಜುಲೂಸೆ ಮೀಲಾದ  
ಮೆ ತರ್ಕಸೀಮೆ ಕರೂಂಗಾ) (17) ಇನಫೀರಾದೀ ಕೋಶಿತ ಕರತೆ ಹುಯೆ ಕಮೆ  
ಅಜ್ ಕಮೆ 12 ಇಸ್ಲಾಮೀ ಭಾಯಿಯೋಂ ಕೋ ಮ-ದನೀ ಕಾಫಿಲೆ ಮೆ ಸಫರ ಕೇ  
ದಾವತ ದೂಂಗಾ ! (18) ಜುಲೂಸೆ ಮೀಲಾದ ಮೆ ಹತ್ತುಲ ವಸ್ತಾಲ ಸಾರಾ ರಾಸ್ತಾ  
ಇಬಾನ ವ ತಂಪಿ ಕಾ ಕುಫೋಲೆ ಮದೀನಾ ಲಗಾಎ. ನಾತೋ ಕೇ ಸಮಾಅತ ಜೀರ  
ದುರೂದೋ ಸಲಾಮು ಕೇ ಕಸರತ ಕರೂಂಗಾ !

ಯೊ ರಚ್ಚಿ ಮುಸ್ತಫಾ ﷺ ! ಹಮೆ ಖಿಶ ದಿಲೀ ಜೀರ ಅಚ್ಚೀ  
ಅಚ್ಚೀ ನಿಯ್ಯತೋಂ ಕೆ ಸಾಥ ಜತ್ತೆ ವಿಲಾದತೆ ಮನಾನೆ ಕೇ ತೋಫೀಕ ಮಹ್ಯಮತ  
ಫರಮಾ ಜೀರ ಜತ್ತೆ ವಿಲಾದತೆ ಕೆ ಸದಕೆ ಹಮೆ ಜನ್ನತುಲ ಫಿರದೌಸ ಮೆ ಬೆ  
ಹಿಸಾಬ ದಾವಿಲಾ ಇನಾಯತ ಕರ !

ಬಕ್ಕ ದೆ ಹಮೆ ಕೋ ಇಲಾಹೀ ಬಹರೆ ಮೀಲಾದುನ್ನಬೀ  
ನಾಮುವ ತುಮಾಲ ಇಸ್ರಾಯಾಂ ಸೆ ಮುರಾ ಭರಮೂರ

اَيُّهُنَّ بِخَاهَ السَّبِّيْنِ الْآمِينِ صَلَّى اللَّهُ تَعَالَى عَلَيْهِ وَسَلَّمَ

صَلَّوَا عَلَى النَّبِيِّ! صَلَّى اللَّهُ تَعَالَى عَلَى مُحَمَّدٍ

ಖರಮಾನ ಮುಕ್ತಭಾಷಾ ಪ್ಲಾಟ್‌ಫರ್ಮ ಮುದ್ರಣ ಪರ ದುರುದ ಶಾಕ ಕೇ ಕಸರತ ಕರಣಿ ಬಿಂಬಿ ಯಾವ  
ಈಮ್ಮೆರೆ ಲಿಂಗಿ ತಹಾರತ ಹೈ (ಅಷ್ಟಾ ಯಾಂ)

## ಯೆಡ ರಿಸಾಲಾ ಪಡ ಕರ ಧೂಸರೆ ಜೋ ದೆ ದೀಬೆಯೆ

ಶಾದೀ ಗಮೀ ಕೇ ತಕರೀಬಾತ, ಇಡ್ಡಮಾಲತ, ಎರಾಸ ಡೈರ  
ಜುಲೂಸೆ ಮೀಲಾದ ವಗ್ಯಾರಾ ಮೆ ಮಕ್ತ-ಬತುಲ ಮದಿನಾ ಕೆ ಶಾವಾಲ  
ಕದಾರ ರಸಾಜಲ ಡೈರ ಮು-ದನೀ ಘೂಲೋಂ ಪರ ಮುಶತಮಿಲ  
ಪೆಮುಫಲೆಟಿ ತಕ್ಸಿಮು ಕರ ಕೆ ಸವಾಬ ಕಮಾಯಿಯೆ, ಗಾಹಕೋ ಜೋ  
ಬ ನಿಯೃತ ಸವಾಬ ತೋಹಫೆ ಮೆ ದನೆ ಕೆ ಲಿಯೆ ಅಪನೀ ದುಕಾನೋ  
ಪರ ಭೀ ರಸಾಜಲ ರವಿನೆ ಕಾ ಮಾ'ಮೂಲ ಬನಾಜಿಯೆ, ಅಳಿಬಾರ  
ಫರೋಕೋಂ ಯಾ ಬಚ್ಚೋಂ ಕೆ ಜರೀವ ಅಪನೆ ಮಹಲ್ಲೆ ಕೆ ಫರ ಫರ  
ಮೆ ವಕ್ಕೆ ವಕ್ಕೆ ಸೆ ಬದಲ ಬದಲ ಕರ ಸುನ್ನಿತೋಂ ಭರೆ ರಿಸಾಜಲ  
ಪಂಹೂಚಾ ಕರ ನೆಕೇ ಕೇ ದಾ'ವತೆ ಕೇ ಧೂಮೆ ಮಹಾಜಿಯೆ ।

صَلَوَاتُ اللَّهِ تَعَالَى عَلَى مُحَمَّدٍ

## ماخذ و مراجع

مطبوعة	كتاب	مطبوعة	كتاب
دار إحياء التراث العربي، بيروت	وقاية الوقا	فيما يقرآن مركز الاوليات، لاهاي	قرآن بيك
دار الكتب العلمية، بيروت	خاص بكيري	روايات كيدسي بيكيني	ترجمة كنز الامان
مركز بركات رضا، بهدف	مواهب لدن	بلاور	اقرارات الحمد
مركز بركات رضا، بهدف	دار ابن النجاشي	دار الكتب العلمية، بيروت	صحیح بن حارنی
غير رسمية مركز الاوليات، لاهاي	ما ثبت بالرواية	دار ابن حزم، بيروت	صحیح سلم
كوف	ذكرة الواقعين	دار الكتب العلمية، بيروت	تحفة بسط
شريح مراد زاده	ذكرة الواقعين (اردو)	دار الكتب العربي، بيروت	فرزدق الاخبار

ಘರಮಾನೆ ಮುಕ್ಕಾಳು ಪ್ರತಿಯೊಂದು ಜೋಗೆ ಮುರ್ಖ ಪರ ರೋಚೆ ಸುಮುಳ ದುರೂದ ಶರೀರ ಪಡೆಗೂ  
ಮೈ ಕಿಯಾಮುತ ರೀ ದಿನ ಉಸ ರೀ ಶಫಾತ ಕರ್ನಂಗಾ । (ಕಂಜುಲ ಉಮ್ಮೆಲ)

ಮುಕ್ಕಾಳು ರೀ ಆಮುದ ಮರಹಬಾ

ಆಮಿನಾ ರೀ ಘೂಲ ಕೇ ಆಮುದ ಮರಹಬಾ

ಯಾಸೀನ ರೀ ಆಮುದ ಮರಹಬಾ

ತಾಹಾ ಕೇ ಆಮುದ ಮರಹಬಾ

ಮುಜ್ಜುಮಿಲ ರೀ ಆಮುದ ಮರಹಬಾ

ಮುದ್ದುಸ್ವಿರ ರೀ ಆಮುದ ಮರಹಬಾ

ಪ್ರಾರೆ ರೀ ಆಮುದ ಮರಹಬಾ

ಮಮ್ಮಾಬಲ ಅನ್ನಾವರ ರೀ ಆಮುದ ಮರಹಬಾ

ಉಟ್ಟಿ ರೀ ಆಮುದ ಮರಹಬಾ

ಸಂಜ್ಞಾ ರೀ ಆಮುದ ಮರಹಬಾ

ಸೋಹನೆ ರೀ ಆಮುದ ಮರಹಬಾ

ಮೋಹನೆ ರೀ ಆಮುದ ಮರಹಬಾ

ಬರೀರ ರೀ ಆಮುದ ಮರಹಬಾ

ನಂಜೀರ ರೀ ಆಮುದ ಮರಹಬಾ

ಸರದಾರ ರೀ ಆಮುದ ಮರಹಬಾ

ಸಾಲಾರ ರೀ ಆಮುದ ಮರಹಬಾ

ಮುಹ್ಮತ್ತಾರ ರೀ ಆಮುದ ಮರಹಬಾ

ಮನ್ನಾರ ರೀ ಆಮುದ ಮರಹಬಾ

ದಿಲದಾರ ರೀ ಆಮುದ ಮರಹಬಾ

ಗಮ್ಮ ಹ್ಯಾರ ರೀ ಆಮುದ ಮರಹಬಾ

ತಾಜದಾರ ರೀ ಆಮುದ ಮರಹಬಾ

ಶಾನದಾರ ರೀ ಆಮುದ ಮರಹಬಾ

ಶತ ಅಬರಾರ ರೀ ಆಮುದ ಮರಹಬಾ

ಶತರಂಧರ ರೀ ಆಮುದ ಮರಹಬಾ

ಮುಜೂರ ರೀ ಆಮುದ ಮರಹಬಾ

ಮರನೂರ ರೀ ಆಮುದ ಮರಹಬಾ

ಗಯೂರ ರೀ ಆಮುದ ಮರಹಬಾ

ಉಸ ನೂರ ರೀ ಆಮುದ ಮರಹಬಾ

ರಸೂಲ ರೀ ಆಮುದ ಮರಹಬಾ

ಭರಮುನೆ ಮುಸ್ತಫಾ ಸ್ಲೋವ್‌ನ್ಯಾಮ್‌ನಲ್ಲಿ ಉದ್ದಿಷ್ಟ ಕಿ ಇದು ವಾರ ಆಳುವದ ಹೀಗೆ ನೀನು ಇದ್ದು ಹೀಗೆ ಇರಿ  
ಧ್ವನಿ ಮುರ್ಖು ಪರ ದುರುದೆ ಹಾಕ ನ ಬಾರೆ ।

(ಹಿಂದಿನ)

ವಾಲೂ ಈ ಆಮುದ ಮರಹಬಾ

ಬಾಲೂ ಈ ಆಮುದ ಮರಹಬಾ

ವೆಶವಾ ಈ ಆಮುದ ಮರಹಬಾ

ರಿಲಬರ ಈ ಆಮುದ ಮರಹಬಾ

ರಹಬರ ಈ ಆಮುದ ಮರಹಬಾ

ಅಫ್ಸರ ಈ ಆಮುದ ಮರಹಬಾ

ಸರವರ ಈ ಆಮುದ ಮರಹಬಾ

ತಾಜವರ ಈ ಆಮುದ ಮರಹಬಾ

ಪಯಂಬರ ಈ ಆಮುದ ಮರಹಬಾ

ಮುನ್ವರ ಈ ಆಮುದ ಮರಹಬಾ

ಮುಳತ್ತರ ಈ ಆಮುದ ಮರಹಬಾ

ಹಾಕೆ ಬಹರೀಲ್ ಬರ ಈ ಆಮುದ ಮರಹಬಾ

ರಸೂಲೆ ಅನ್ವರೆ ಈ ಆಮುದ ಮರಹಬಾ

ಹಡೀದೆ ದಾವರ ಈ ಆಮುದ ಮರಹಬಾ

ಸಾರಿಯೆ ಕೊಸರ ಈ ಆಮುದ ಮರಹಬಾ

ಮುಕ್ಕೆ ಈ ಆಮುದ ಮರಹಬಾ

ಮು-ದನೀ ಈ ಆಮುದ ಮರಹಬಾ

ಅ-ರಚೀ ಈ ಆಮುದ ಮರಹಬಾ

ಮುನೀರ ಈ ಆಮುದ ಮರಹಬಾ

ಬಸೀರ ಈ ಆಮುದ ಮರಹಬಾ

ಬಹೀರ ಈ ಆಮುದ ಮರಹಬಾ

ಬಿಂಬಿರ ಈ ಆಮುದ ಮರಹಬಾ

ಜಹೀರ ಈ ಆಮುದ ಮರಹಬಾ

ರಣಿಭರ ಈ ಆಮುದ ಮರಹಬಾ

ರಹಿಮು ಈ ಆಮುದ ಮರಹಬಾ

ಕರೀಮು ಈ ಆಮುದ ಮರಹಬಾ

ನಯಿಮು ಈ ಆಮುದ ಮರಹಬಾ

ಅಲೀಮು ಈ ಆಮುದ ಮರಹಬಾ

ಹರೀಮು ಈ ಆಮುದ ಮರಹಬಾ

ಹಸೀಮು ಈ ಆಮುದ ಮರಹಬಾ

ಅಜ್ಜೀಮು ಈ ಆಮುದ ಮರಹಬಾ

ಅಶ್ವಾ ಈ ಆಮುದ ಮರಹಬಾ

ಧಾರ್ಜಾ ಈ ಆಮುದ ಮರಹಬಾ

ಪೌಲಾ ಈ ಆಮುದ ಮರಹಬಾ

ದೀಲಾ ಈ ಆಮುದ ಮರಹಬಾ

ಅ'ಲಾ ಈ ಆಮುದ ಮರಹಬಾ

ಭರಮನೆ ಮುಕ್ತಿಧಾ ಪ್ಲಾನ್‌ನ್ಯಾಲ್‌ನ್ಯಾಲ್ ಜಾಗೆ ಮುಂದು ಪರ ದೇಶ ಮಾತ್ರಾ ಯೋ ಸ್ಥಿ ದಾರ ಮರಣದೆ ಹಾಗೆ  
ಪರಾ ಉಂಟು ಕೆ ದೇಶ ಸ್ಥಿ ಸೂಲ ಕೆ ಗುಣಾತ ಮೂಲಾಫ ಮೋಂಗಿ । (ಕಂಡುಬಾಹುಂಬಾಲ)

ನೆಂಬ್ಯು ನೊಂದಿತ್ತು ಕೇ ಆಮುದ ಮರಹಬಾ

ಜಾವೆ ಅ-ಯೋಜಾವ ಕೇ ಆಮುದ ಮರಹಬಾ

ಶಾಖೀ ಉಮುಮು ಕೇ ಆಮುದ ಮರಹಬಾ

ಸರಳಪಾ ಕೇ ಆಮುದ ಮರಹಬಾ

ಸಯ್ಯುದ್ ಕೇ ಆಮುದ ಮರಹಬಾ

ಜಯ್ಯುದ್ ಕೇ ಆಮುದ ಮರಹಬಾ

ತಯ್ಯುಬ ಕೇ ಆಮುದ ಮರಹಬಾ

ತಾಂಕಿರ ಕೇ ಆಮುದ ಮರಹಬಾ

ಹಾಂಕರ ಕೇ ಆಮುದ ಮರಹಬಾ

ನಾಂಕರ ಕೇ ಆಮುದ ಮರಹಬಾ

ನಾಂಕಿರ ಕೇ ಆಮುದ ಮರಹಬಾ

ಹಾಂಕಿರ ಕೇ ಆಮುದ ಮರಹಬಾ

ಹಾತಿನ ಕೇ ಆಮುದ ಮರಹಬಾ

ಹಾಮೀ ಕೇ ಆಮುದ ಮರಹಬಾ

ಅಂಕಾ ಅತ್ತರ ಕೇ ಆಮುದ ಮರಹಬಾ

ಕ-ರತೀ ಕೇ ಆಮುದ ಮರಹಬಾ

ಹಾತಿಮೀ ಕೇ ಆಮುದ ಮರಹಬಾ

ಮುತ್ತೆಲಿಬೀ ಕೇ ಆಮುದ ಮರಹಬಾ

ಸುಲ್ಲಾಂ ಕೇ ಆಮುದ ಮರಹಬಾ

ಭೀಶಾಂ ಕೇ ಆಮುದ ಮರಹಬಾ

ಗೈಬ ದಾಂ ಕೇ ಆಮುದ ಮರಹಬಾ

ಜಾನೆ ಜಾನಾ ಕೇ ಆಮುದ ಮರಹಬಾ

ಸಯ್ಯುಹೆಲಾ ಮಹಾಂ ಕೇ ಆಮುದ ಮರಹಬಾ

ಮಹಬಿಂಬ ರಹಮಾ ಕೇ ಆಮುದ ಮರಹಬಾ

ಸರವರೆ ದೇಶ ಜಹಾಂ ಕೇ ಆಮುದ ಮರಹಬಾ

ಶಹೆ ಶಿನೋ ಮಹಾಂ ಕೇ ಆಮುದ ಮರಹಬಾ

ಮಹಬಿಂಬ ರಬ ಕೇ ಆಮುದ ಮರಹಬಾ

ಶಹನಶಾಹೆ ಅರಬ ಕೇ ಆಮುದ ಮರಹಬಾ

ರಸೂಲೆ ಆಶರಮ ಕೇ ಆಮುದ ಮರಹಬಾ

ನೂರೆ ಮುಜಸ್ಸಮ ಕೇ ಆಮುದ ಮರಹಬಾ

ಶಾಹೆಬನೀ ಆದಮ ಕೇ ಆಮುದ ಮರಹಬಾ